

**K.L.E.Society's**  
**LINGARAJCOLLEGE,BELAGAVI**  
**( Autonomous )**  
**DEPARTMENT OF HINDI**

B.COM 103 : BASIC HINDI

Semester I

( w.e.f 2016 -17 )

Teaching hours per week – 05 : maximum Marks : 100 Marks

Semester end Examination : 70 Marks

Internal Assessment : 30 Marks

**Course Outcome:**

**At the end of this course students will be able to:**

CO 1: Inculcate writing skill.

CO 2: Develop Inter-Personal Communication Skills

CO 3: Inculcate habit of news paper

CO 4: Students learn newspaperreport.

UNITS घटक	Syllabusपाठ्यक्रम	HOURS घंटे
	सर्वश्रेष्ठ वाणिज्य निबंध ( निबंध संग्रह )- सपादक डॉ राजेश्वरी पाटील	35
	१. विज्ञापन	
	२. भारत की कृषी और किसान	
	३. बेरोजगारी	
	४. मेहंगाई	
	५. दादा बडा न भैया सबसे बडा रुपया	
	६. लघु और कुटीर उद्योग	
	७. समाचार पत्र की उपयोगिता	
II	अंतरवैयक्तिक संप्रेषण कौशल ( Inter Personal Communication Skills & Grammar )	15
	शब्दकोश रचना ( Vocabulary building	
	श्रवण कला ( Listening Skills )	



	संभाषण कला ( Conventional Skills )	
	अभिन्दन ( Greeting )	
	वैयक्तिक / अन्यो का परिचय देना ( Introducing oneself , some one ) .	
	बिनिती ( Requesting )	
	समर्थन / असमर्थन ( Agree / Disagree )	
	क्षमा याचना ( Apologizing )	
	मनाना ( Persuading )	

पाठ्य पुस्तक ( Text Book )

सर्वश्रेष्ठ वाणिज्य निबंध ( निबंध संग्रह )- सपादक डॉ राजेश्वरी पाटील

. संदर्भ ग्रंथ (Reference Books)

- 1 . नये निबंध- ओम्कार शरद लोकभारती प्रकाशन नई दिल्ली
- 2 . व्यावसायिक हिंदी - दिलीप सिंह लोकभारती प्रकाशन नई दिल्ली

### QUESTION PAPER PATTERN

#### Section A

1. Objective type questions ( 12 Out of 10 ) 10x1 = 10
2. Competition questions ( 2 Out of 4 ) 2x5 = 10
3. Reference to context annotations ( 2 Out of 4 ) 2x5 = 10
4. Essay type question ( 1 Out of 2 ) 1x10 = 10

**Total Marks - 40**

#### Section B

1. Short notes ( 2 Out of 4 ) 2x5 = 10
2. Question based skill development ( 2 Out of 4 ) 2x5 = 10
3. Essay type questions ( 1 Out of 2 ) 1x10 = 10

*[Signature]*  
Co-ordinator IQAC  
LINGARAJ COLLEGE  
BELAGAVI



PRINCIPAL  
LINGARAJ COLLEGE  
BELAGAVI

**Total Marks - 30**


**Internal Assessment**

1. Internal assessment of the student ( Candidate ) shall done by valuation of two ( 2 ) internal test , each test carries 10 marks i.e. ( 10 + 10 = 20 )
2. Ten marks ( 10 ) awarded for class participation ( attendance ) tutorials project . Assignment in academic activities . ( 6 + 4 ) = 10


**Total Marks 30**

**Theory 70 Marks**

**Total Marks – 100**

  
**Co-ordinator IQAC**  
**LINGARAJ COLLEGE**  
**BELAGAVI**



  
**PRINCIPAL**  
**LINGARAJ COLLEGE**  
**BELAGAVI**

1870

Received of the Treasurer of the County of ...  
the sum of ... Dollars ...  
for ...

Witness my hand and seal ...

at ...



By ...  
County of ...

Co. ...  
...  
...

**KLE's Lingaraj College, Belagavi**  
**(Autonomous)**  
**Department of Economics**  
**B.Com: I-Semester**  
**Subject: BCOM124-Managerial Economics-I**  
**(w.e.f. 2016-17 and onwards)**

**SYLLABUS**

Teaching hours per week - 4

**Maximum Marks: 100 Marks**  
**Semester End Examination: 70 Marks**  
**Internal Assessment: 30 Marks**

**Course Outcome: (52 Hours)**

**At the end of this course students will be able:**

**CO 1:** To develop analytical skills through integrating their knowledge of the economic theory with decision-making techniques.

**CO 2:** To make students thorough in fundamental concepts of Managerial Economics.

**CO 3:** To help them analyse the behavior of consumers in everyday life.


**CO 4:** To enhance skills in demand analysis and forecasting future demand.

Sl. No.	Unit	No. of Hours
Unit 1.	<b>Introduction to Managerial Economics</b> Nature and Scope - Objectives of Business Firm - Role and Responsibilities of Managerial Economist	5 hrs
Unit 2.	<b>Demand</b> Changes in Demand - Law of Demand and Exceptions - Elasticity of demand - Price Elasticity - Methods of Measurement of Price Elasticity of Demand - Income Elasticity of Demand - Cross Elasticity of Demand - Elasticity of Advertisement; Supply - Elasticity of Supply	14 hrs
Unit 3.	<b>Demand forecasting</b> Objectives - Methods - Survey Method - Delphi Method- Expert opinion Method - Judgment Method -Trend Projection Method - Demand Forecasting of a New Product - Product Life Cycle <b>A Case Study on Demand Forecasting</b>	10 hrs
Unit 4.	<b>Theory of Production</b> Production Function - Law of Variable Proportion; Return to Scale; Economies and Diseconomies of Scale	10 hrs
Unit 5.	<b>Cost Concepts</b> Opportunity Cost- Incremental - Sunk Cost - Cost and Output Relation - Short Run and Long Run Costs - L Shaped Cost Curve - Revenue Curves - Average, Marginal and Total Revenue	13 hrs
<b>Tests, field visits, Home assignments, academic counseling of students</b>		



### Suggested Readings:

1. Varshney R L & Maheshwari - Managerial Economics, *Sultan Chand and Sons, New Delhi, 2005.*
2. Mithani D M - Managerial Economics, *Himalaya Publishing House, Mumbai, 2003.*
3. Chopra P N - Managerial Economics, *Kalyani Publishers, New Delhi, 2002.*
4. D.N. Dwivedi - Managerial Economics, *Vikas Publications, New Delhi, 2002.*
5. A.B.N. Kulkarni and A.B. Kalkundrikar, - Managerial Economics - I, *R. Chand & Co. New Delhi, 2006.*
6. Dean Joel - Managerial Economics - *PHI, New Delhi, 2003.*
7. Petersen and Lewis: Managerial Economics, *PHI, New Delhi, 2002.*
8. Mehta P.L - Managerial Economics - Text and Cases, *S. Chand, New Delhi, 2005*

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI  
(Autonomous)**

**B. Com - I Semester**

**BCOM 120: FINANCIAL ACCOUNTING – PAPER – I**

**(Revised (16) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Develop the skill of recording financial transactions and preparation of partnership accounts.
2. Prepare the students for higher aspects of accounts in partnership.
3. Identify and analyze the reasons for Conversion of single-entry system into double entry system
4. Acquire conceptual knowledge of basics of Royalty accounts and identify events that need to be recorded in the books of lessee and lesser.
5. Equip with the knowledge of Farm Accounting process and preparation of Final Accounts under Single entry & Double entry system.

**SYLLABUS**

<b>UNITS</b>	<b>TOPIC</b>	<b>HOURS</b>
<b>Unit I</b>	Partnership Accounting –I Insolvency of partners – Single partner and all partners, Garner v/s Murray Rule – With Problems	<b>12 Hours</b>
<b>Unit II</b>	Partnership Accounting –II Piecemeal Distribution – Capital ratio method, Garner v/s Murray Rule - With Problems	<b>10 Hours</b>
<b>Unit III</b>	Conversion of single-entry system into double entry system. Need for conversion and steps involved in conversion, exercises relating thereto - With Problems	<b>10 Hours</b>
<b>Unit IV</b>	Royalty accounts: Meaning and importance –Minimum rent, short workings, recoupment of short workings; Entries and accounts in the	<b>08 Hours</b>

	books of lessee and lesser (excluding sub lease)	
<b>Unit V</b>	Farm Accounting: Meaning, objectives, Books of Accounts to be maintained under Single entry & Double entry for Farm Accounting. Preparation of Farm Revenue Account to ascertain the Profit or Loss: of various sections like Crop, Livestock, Dairy & Poultry. Preparation of B/S for Agriculture, Dairy farming, & Poultry Farming.	<b>10 Hours</b>

**TEXT BOOKS:**

1. Jain and Narang, Advanced Accounting (Sultan Chand & Sons, New Delhi)
2. Patil and Korhalli, Financial Accounting. (R Chand & Sons, New Delhi)

**REFERENCE BOOKS:**

1. Shukla and Garewal, Advanced Accountancy Vol-I - (Sultan Chand & Sons, New Delhi)
2. Tulsian, Financial Accounting - (Pearson Education, New Delhi)
3. Ashok Sehgal & Deepak Sehgal, Financial Accounting Vol-I. - (Taxmann Publications, New Delhi)
4. Mukarjee and Haneef, Financial Accounting - (TMH New Delhi)
5. Bhattacharya, Financial Accounting for Management - (PHI, New Delhi)

*Lyubi*  
Co-ordinator ICAC  
LINGARAJ COLLEGE  
BELAGAVI



*[Signature]*  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - I Semester**

**B COM125:ELEMENTS OF COMPANIES ACT 2013**

**(Revised (16) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Understand a Joint Stock Company and various formalities to promote a Company.
2. Learn various Stages involved in formation of Company and the means to raise the company.
3. Gain knowledge regarding numerous Provisions and Procedure of Meetings.
4. Understand the company management with regards to appointment, qualification, retirement and disqualification of directors.
5. Cultivate the practical knowledge regarding formation and drafting the documents which will result the students to take up career of company secretaries.

**SYLLABUS**

<b>UNITS</b>	<b>TOPIC</b>	<b>HOURS</b>
<b>Unit I</b>	<b>Preliminary:</b> Introduction of Joint Stock Company, Meaning & Definition of Joint stock Company, Characteristics of Joint Stock Company	<b>4 Hours</b>
<b>Unit II</b>	<b>Stages involved in Formation of Company:</b> As per Companies Act 2013: Effects of Registration, Effects of Memorandum and Article of association, Alteration of Memorandum and Article of Association, Conversion of companies already registered, formation of companies with charitable objects, matters to be stated in prospectus, issues related to share capital.	<b>12 Hours</b>
<b>Unit III</b>	<b>Company Meetings:</b> Meaning of Company meeting, Kinds of company meetings. Provisions and Procedure relating to Convening Different kinds of Meetings. Maintenance and closure of registers,	<b>14 Hours</b>

	Annual general meeting, Power of tribunal, Effects of default, EOGM, Quorum for meeting, chairman, Voting at meeting, Minutes	
<b>Unit IV</b>	<b>Company Management:</b> Appointment, Qualification, Types of Directors, Retirement and Disqualification of Directors and Managing Directors, Elementary Company Audit	<b>10 Hours</b>
<b>Unit V</b>	<b>Skill Development:</b> Drafting of Memorandum of Association , Drafting of Article of association, On-line registration of Joint stock company, Notices of company meeting, Agenda, Proxy form, Resolution copy, Minute book	<b>10 Hours</b>

**TEXT BOOKS:**

1. S.A. Sherlekar Company Law & Secretarial Practice (Himalaya Publishing House, Mumbai.)
2. N. D. Kapoor - Company Secretarial Practice (Himalaya Publishing House, Mumbai.)
3. Kutchal. M. C. Secretarial Practice Vikas New Delhi)
4. D.C. Mudabasappagol & Others – Secretarial Practice

**REFERENCE BOOKS:**

1. Gazette of India for Companies Act 2013
2. Bare Act of 2013 (Joint Stock Companies)
3. Indian Companies Act 2013 ( Ammended)
4. Muzumdar and Kapoor –Company Law & Practice-(Taxman, New Delhi)
5. Gulshan and Kapoor - Company Law & Practice-(New Age International, New Delhi)
- 6.. Bagrial Ashok Company Laws (Vikas Publications, New Delhi)

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI  
(Autonomous)  
B. Com - I Semester**

**BCOM 122:PRINCIPLES OF MARKETING**

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand Marketing & Marketing Management concepts and significance.
2. Procure knowledge regarding the marketing environment and its components, controllable and uncontrollable factors.
3. Understand evolving elements of marketing mix and strategies used in marketing.
4. Learn the key features of Sales promotion and advertising and its impact on marketing a product.
5. Understand the fundamental and importance of E-Commerce & be familiarize with E-Marketing & E-Advertising in E-Commerce.

**SYLLABUS**

UNITS	TOPIC	HOURS
Unit I	<b>Marketing and Core Concepts:</b> Meaning, definition and significance of marketing; core marketing concepts: needs, wants and demands, marketing offers, value and satisfaction, exchange, transactions and relationships-marketing management and its orientations- marketing process	08 Hours
Unit II	<b>Marketing Environment and Market Segmentation:</b> I - Marketing Environment (Macro Environment): Macro Environment and its components- Economic, Demographic, Natural, Technological, Political, and Cultural, Legal. II - Market Segmentation: Concept, Target market, bases of market segmentation, Requisites of sound marketing	12Hours


	Segmentation.	
<b>Unit III</b>	<b>Product Planning and Development and Product Pricing:</b> Stages involved therein, product life cycle strategies- Pricing considerations, approaches and strategies. - New product, product mix, pricing strategies, price adjustment strategies. Basic concepts of ISO	<b>12 Hours</b>
<b>Unit IV</b>	<b>Sales Promotion and Advertising:</b> Meaning and objectives, sales promotion tools, developing sales promotion programmes. Advertising: Considerations and setting the advertisement budget. Developing advertising strategies – Evaluating advertising options	<b>12 Hours</b>
<b>Unit V</b>	<b>Direct Marketing:</b> Growth and benefits, integrated direct marketing, channels for direct marketing – Face to face, direct mail, catalog, tele, e- marketing, kiosk marketing, big bazaars , mauls, online marketing –meaning and importance.	<b>06 Hours</b>

**TEXT BOOKS:**

1. Mulla and Memoria- Principles of Marketing, Kitab Mahal, Allahabad.
2. Sherlekar and Others – Modern Marketing.
3. C. N. Sontakki - Principles of Marketing Kalyani Publishers. New Delhi.
4. D. C. Mudabasappagol and Others - Principles of Marketing

**REFERENCE BOOKS:**

1. Kotler and Armstrong - Principles of Marketing & Salesmanship-(Pierson Publications, New Delhi)
2. Kotler – Marketing Management n Millennium.
3. Stanton - Fundamentals of Marketing. (TMH, New Delhi)
4. Jha & Singh –Marketing Management – (Himalaya Publishing House, New Delhi)
5. RajanNairN – Marketing (Sultan Chand & Sons, New Delhi)
6. Chunawala- S.A., Marketing Principles - (Himalaya Publishing House, New Delhi)
7. Ramaswamy and Namkumary - Marketing Management, Macmillan India Ltd., New Delhi.
8. Pride Ferrell. – Marketing: Concepts Strategies, Wiley Drenter India Private Ltd., New Delhi.

  
Co-ordinator,  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - I Semester**

**BCOM 123: BUSINESS MATHEMATICS –I (OPT.)**

**(Revised (16) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Develop consistency in logical reasoning and ability of decision making in students.
2. Understand basic statistical concepts & acquire knowledge to interpret the meaning of the calculated statistical indicators.
3. Develop pupils with numerical skills needed in the field of research in Higher Education
4. Choose a statistical method for solving practical problems & Highlight statistical relationships between variables in data set.
5. Understand the calculation of Ratio, Proportion and Percentages

**SYLLABUS**

<b>Unit</b>	<b>Topic</b>	<b>Hours</b>
<b>Unit I</b>	Numbers & their classification, H.C.F. & L.C.M, Indices	<b>10 Hours</b>
<b>Unit II</b>	Theory of Equations, Linear & Quadratic, Applications	<b>10 Hours</b>
<b>Unit III</b>	Set Theory, Roaster & Rule Method, Operations of sets, De-Morgan's Law, Venn diagram, Applications in Business.	<b>10 Hours</b>
<b>Unit IV</b>	Progressions, Arithmetic Progression, Geometric Progression, Harmonic Progression	<b>10 Hours</b>
<b>Unit V</b>	Ratio, Proportion and Percentages.	<b>10 Hours</b>

**Tests, Seminars, Group Discussion, Home Assignments & Projects case study.**

**Topics:**

**KLE Society's, Lingaraj College, Belagavi**



- Application of progression in Business
- Application of set theory in Marketing
- Application of mensuration

**TEXT- BOOKS:**

1. Sancheti&Kapoor – Business Mathematics, Sultan Chand & Sons, New Delhi.
2. N.K.Nag –Business Mathematics, Kalyani Publishers, New Delhi.

**REFERENCE - BOOKS:**

1. Dr. S. M. Shukla – Business Mathematics, Sahitya Bhavan, Agra.
2. Mittal &Aggrawal- – Business Mathematics, Sultan Chand & Sons, New Delhi.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S**  
**LINGARAJ COLLEGE, BELAGAVI**  
**(Autonomous)**  
**B. Com - I Semester**  
**SPECIAL COMMERCE - I**  
**(For Non - Commerce Students)**  
**(Revised (16) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

Course Outcome:

At the end of this course students will be able to

1. Understand the scope of Business, and its importance & to explain business ethics as an integral part of every business organization.
2. Identify different forms of business organizations viz; Sole Proprietorship, Partnership, Joint Hindu Family Business & Co-operative Organizations
3. Acquire knowledge about several investment avenues available as a source of secondary income
4. Have a basic understanding of the key features of Negotiable Instruments and its types.
5. Understand about the functioning of Wholesaler and Retailer.

**SYLLABUS**

Unit	Topic	Hours
Unit I	Business - Meaning, Definition, Nature, Scope, Evolution and Objectives of Business.	10 Hours
Unit II	Forms of Business organization - Sole trading, Partnership - Joint Stock Companies - Co- operatives	10 Hours
Unit III	Shares and Debentures - Definitions, Types of shares and Debentures.	10 Hours
Unit IV	Negotiable Instruments - Meaning, Cheques, Bills of Exchange and Promissory Notes - Definition, Features and Types.	10 Hours
Unit V	Trade - Definition and Types - Wholesaler and Retailer functions.	10 Hours

**TEXT BOOKS:**

1. Principle and Practice of Commerce - J. Step[hension]
2. Essentials of Commerce - C. R. Krishnaswamy.

**REFERENCE BOOKS:**

1. Modern Commerce - Bhasham Y. M.
2. Text Book of Commerce - Sinha and Mugali.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - I Semester**

**SPECIAL ACCOUNTANCY - I**

**(For Non - Commerce Students)**

**(Revised (16) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the conceptual meaning of book keeping and Prepare financial accounts with respect to Journal & Ledger.
2. Demonstrate an understanding about Preparation of Purchases book, Sales book & the Cash and Banking Transaction.

**SYLLABUS**

Unit	Topic	Hours
Unit I	<b>Book-Keeping-</b> Meaning and Objects and Commercial terms - Double Entry system - Types of Accounts.	10 Hours
Unit II	<b>Journal</b> - Meaning, Features, Journalizing and Rules for Journalizing.	10 Hours
Unit III	<b>Ledger</b> - Meaning, Features and Preparation of accounts.	10 Hours
Unit IV	<b>Sub - Division of Journal (Subsidiary Records)</b> - Purchases book, Sales book, Purchases returns book, Sales returns book, and Bills receivable book and Bills payable book, Posting into ledger.	10 Hours
Unit V	<b>The Cash and Banking Transaction</b> - Cash book with Cash and discount columns, Cash book with discount, cash and bank columns, Cash book with discount and bank columns only, Petty cash book, Bank reconciliation statement.	10 Hours



**TEXT BOOKS:**

1. Introduction to Accountancy - T. S. Grewal.
2. Principles and Practice of Book keeping. V. A. Patil and Koralhalli.

**REFERENCE BOOKS:**

1. Advanced Learners Accountancy, S. P. Lyenger
2. 4.S. P. Jain and K. L. Narang - Basic Financial Accounting

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

ಕೆ.ಎಲ್.ಇ.ಸಂಸ್ಥೆಯ  
ಲಿಂಗರಾಜ ಮಹಾವಿದ್ಯಾಲಯ, ಬೆಳಗಾವಿ (ಸ್ವಾಯತ್ತ)  
ಕನ್ನಡ ವಿಭಾಗ  
ಸಮಕಾಲೀನ ಕನ್ನಡ ಸಾಹಿತ್ಯ ಪತ್ರಿಕೆ-1  
ಬಿ.ಕಾಂ. 101 : ಅವಶ್ಯಕ ಕನ್ನಡ 2016-17  
(With effect from 2016-17 and onwards)

ಬೋಧನಾ ಅವಧಿ: ವಾರದಲ್ಲಿ 5 ಗಂಟೆ

ಗರಿಷ್ಠ ಅಂಕಗಳು 70 + 30

**Outcomes ಫಲಿತಗಳು :**

1. ಸಾಹಿತ್ಯದ ಅಧ್ಯಯನದ ಮೂಲಕ ರಸಾನಂದ ಪಡೆಯಲಾಗಿದೆ
2. ಕನ್ನಡ ಸಾಹಿತ್ಯವನ್ನು ಪರಿಚಯಿಸಿಕೊಳ್ಳಲಾಗಿದೆ.
3. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಿದೆ.
4. ಪಠ್ಯದ ಮೂಲಕ ನಡುಗನ್ನಡ ಮತ್ತು ಹೊಸಗನ್ನಡ ಪಠ್ಯಗಳ ಪರಿಚಯ ಮಾಡಿಕೊಳ್ಳಲಾಗಿದೆ.
5. ಸಂವಹನ ಕೌಶಲ್ಯಗಳ ಮೂಲಕ ಭಾಷಾ ಕೌಶಲಗಳ ಮಹತ್ವ ತಿಳಿಯಲಾಗಿದೆ.
6. ಕೌಶಲ್ಯಗಳ ಮೂಲಕ ಆಲಿಸುವ ರೀತಿ ಮತ್ತು ಮಾತನಾಡುವ ರೀತಿಯನ್ನು ತಿಳಿದುಕೊಳ್ಳಲಾಗಿದೆ

1 ಕಾವ್ಯ 40 25 ಗಂಟೆ

**ವಚನಗಳು**

ಬಸವಣ್ಣನವರ ವಚನಗಳು

**ಕೀರ್ತನೆ**

2. ಕುಲ ಕುಲ ಕುಲವೆನ್ನುತಿಹರು—ಕನಕದಾಸರು
3. ಷಟ್ಪದಿ  
ಸಾರಧಿಯಾಗು ನಡೆ(ಆಯ್ದ ಭಾಗ) - ಕುಮಾರವ್ಯಾಸ
4. ಜನಪದ ಕಥನ  
ಗೋವಿನ ಹಾಡು
5. ತತ್ವಪದಗಳು  
1. ಜ್ಯೋತಿ ಬೆಳಗುತ್ತಿದೆ : ನಿಜಗುಣ ಶಿವಯೋಗಿ  
2. ತರವಲ್ಲ ತಗಿ ನಿನ್ನ ತಂಬೂರಿ : ಸಂತ ಶಿಶುನಾಳ ಶರೀಫ
6. ಆಧುನಿಕ ಕಾವ್ಯ  
1. ಶ್ರಾವಣದ ಬಂತು ಕಾಡಿಗೆ : ದ.ರಾ. ಬೇಂದ್ರೆ  
2. ಹಬ್ಬೇವು ಕನ್ನಡದ ದೀಪ : ಡಿ. ಎಸ್. ಕರ್ಕಿ  
3. ಅಡುಗೆ ಮಾಡುತ್ತಿದ್ದೇನೆ : ಪ್ರತಿಭಾ ನಂದಕುಮಾರ



25 ಗಂಟೆ

2 1. ಸಂವಹನ ಪ್ರಕ್ರಿಯೆಗಳು :

10 ಗಂಟೆ

1. ಸಂವಹನಗಳಲ್ಲಿ ಭಾಷಾ ಕೌಶಲಗಳ ಮಹತ್ವ.
2. ಅಲಿಸುವ ಕೌಶಲ, ಮಾತನಾಡುವ ಕೌಶಲ, ಓದುವ-ಬರೆಯುವ ಕೌಶಲ.
3. ಗ್ರಹಿಸುವ ಮತ್ತು ಉತ್ಪಾದಿಸುವ ಕೌಶಲಗಳು.

2. ಅಲಿಸುವಿಕೆ

- 1 ಸಾಮಾನ್ಯ ಕೇಳುವಿಕೆ
- 2 ಸಾರಗ್ರಹಣ ಕೇಳುವಿಕೆ
- 3 ವಿಮರ್ಶಾತ್ಮಕ ಕೇಳುವಿಕೆ
- 4 ಉತ್ತಮ ಕೇಳುವಿಕೆಗಳ ಲಕ್ಷಣಗಳು
- 5 ಅಲಿಸುವ ಕೌಶಲಗಳನ್ನು ಬೆಳೆಸಿಕೊಳ್ಳುವ ಬಗೆ
- 6 ವ್ಯಕ್ತಿ ಓದಿದ್ದನ್ನು ಕೇಳಿ/ಪ್ರಶ್ನೆಗಳಿಗೆ ಉತ್ತರಿಸುವುದು.
- 7 ಖಜಾನೆಡಿಜುಟಿಂ ಖಜಾನೆಡಿಜುಟಿಂ ಅಲಿಸುವುದು.
- 8 ಲೈವ್ ಭಾಷಣ ಅಲಿಸಿ ಪ್ರಶ್ನೆಗಳಿಗೆ ಉತ್ತರಿಸುವುದು.

3. ಮಾತನಾಡುವಿಕೆ :

4 ಗಂಟೆ

3.1. ಸಂದರ್ಶನ :

1. ಉದ್ಯೋಗ ಸಂದರ್ಶನ
2. ಸಂದರ್ಶನಗಳು
  1. ಗಣ್ಯ ವ್ಯಕ್ತಿಗಳ ಸಂದರ್ಶನ
  2. ರಾಜಕೀಯ ಸಂದರ್ಶನ
  3. ಸಾಹಿತ್ಯಿಕ ಸಂದರ್ಶನ
  4. ಸಾಮಾಜಿಕ ಸಂದರ್ಶನ
  5. ಕಲಾವಿದರ ಸಂದರ್ಶನ

3.2. ನಿರೂಪಣೆ :

2+2 ಗಂಟೆ

1. ವೇದಿಕೆ ಕಾರ್ಯಕ್ರಮಗಳ/ಸಭೆ ಸಮಾರಂಭಗಳು
2. ಟಿ.ವಿ/ರೇಡಿಯೋ ಕಾರ್ಯಕ್ರಮಗಳು

3.3. ಗುಂಪು ಚರ್ಚೆ :

2+2 ಗಂಟೆ

1. ವಿದ್ಯಾರ್ಥಿಗಳ ಗುಂಪು ಚರ್ಚೆ
2. ಸಾಮಾನ್ಯ ವಿಷಯಗಳ ಬಗ್ಗೆ ಚರ್ಚೆ: ರಾಷ್ಟ್ರೀಯ / ಅಂತರಾಷ್ಟ್ರೀಯ

3.4. ಭಾಷಣ :

2+2 ಗಂಟೆ

1. ವೇದಿಕೆ ಭಾಷಣ
2. ಸಾರ್ವಜನಿಕ ಭಾಷಣ
3. ರೇಡಿಯೋ ಭಾಷಣ

25 ಗಂಟೆ

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

K.L.E. Society's  
**LINGARAJ COLLEGE, BELAGAVI**  
(AUTONOMOUS)

**DEPARTMENT OF ENGLISH**

BA and B Com I Semester

Basic English

**SYLLABUS**

(With effect from 2016-17 and onwards)

Teaching hours per week – 5	Maximum Marks	: 100 Marks
	Semester End Examination	: 70 Marks
	Duration	: 03 Hours
	Internal Assessment	: 30 Marks
	Hours of Teaching	: 50 Hours

**Course Outcome**

CO 1: Students get inspiration from achievers

CO 2: Pupils develop language skills

CO 3: Students discover innate leadership qualities and learn how to be a responsible entrepreneur

CO 4: They learn reading and writing skills

CO 5: Pupils learn application of grammar

UNITS	Syllabus	HOURS
Unit I	<b>Selected Essays and Poems      Part – A. Essays</b>  1. M.S Swaminathan- MeeraJohri 2. KiranBedi-MeeraJohri 3. Ideas to Anticipate-NandanNilekani 4. In India, the worst of both worlds-Sudha Murthy 5. Learning from experience-Narayan Murthy	<b>10 Hours</b>
	<b>Part- B. Poems</b>  1. Mending Wall- Robert Frost	<b>10 Hours</b>




	2. Money Madness – D. H. Lawrence 3. The Solitary Reaper – William Wordsworth 4. Once Upon a Time- Gabriel Okara	
Unit II	<b>Interpersonal Communication Skills II- I Vocabulary Building</b>	<b>10 Hours</b>
Unit III	<b>II -Listening Skill</b> -Conversational Skill <ul style="list-style-type: none"> <li>• Greeting</li> </ul> Introducing Oneself/Someone	<b>10 Hours</b>
Unit IV	<b>III - Conversational Skill</b> <ul style="list-style-type: none"> <li>• Greeting</li> <li>• Introducing Oneself/Someone Requesting</li> <li>• Agree/Disagree</li> <li>• Apologizing</li> <li>• Persuading</li> </ul>	<b>10 Hours</b>

#### Reference

1. McCarthy, Michael. *Academic Vocabulary in Use*. New Delhi: Cambridge University Press, 2008. Print.
2. Sen, Leena. *Communication Skills*. New Delhi: PHI Publishers, 2015. Print.
3. Gupta, SC. *Conversation Skills*. Meerut: Arihant Publications Pvt Ltd, 2014. Print.
4. Kumar, Sanjay. Lata, Pushpa. *Communication Skills*. New Delhi: Oxford University Press, 2011. Print.
5. Kumar, E Suresh. Sreehari, P. Savithri, J. *Communication Skills and Soft Skills- An Integrated Approach*. New Delhi: Indian Building House, 2015. Print.
6. JohriMeera. *Greatness Of Spirit : Profiles of Magsaysay Award Winners book*, KashmereGate, Delhi ,Rajapal and Sons 2010

  
 Co-ordinator IQAC  
 LINGARAJ COLLEGE  
 BELAGAVI



  
 PRINCIPAL  
 LINGARAJ COLLEGE  
 BELAGAVI

K.L.E. Society's  
**LINGARAJ COLLEGE, BELAGAVI**  
(AUTONOMOUS)

**DEPARTMENT OF ENGLISH**

BA and B Com II Semester

Additional English

**SYLLABUS**

(With effect from 2016-17 and onwards)

Teaching hours per week – 5

Maximum Marks : 100 Marks

Semester End Examination : 70 Marks

Duration : 03 Hours

Internal Assessment : 30 Marks

Hours of Teaching : 50 Hours

**Course Outcome**

CO 1: Students develop composition skill

CO 2: Students create artistic sensibility

UNITS	Syllabus	HOURS
Unit I	<b>Unit-I- Drama</b>  The Merchant of Venice- William Shakespeare	30 Hours
Unit II	<b>Unit-II- Creative Composition</b>  1. Dialogue writing 2. Drafting and analysis of advertisement 3. Comprehension	20 Hours



## References

1. Narayanswamy, V.R. *Strengthen Your Writing*. New Delhi: Arihant Publishers, 2014. Print.
2. Seely, John. *Oxford Guide to Effective Writing and Speaking*. New Delhi: Oxford University Press, 2013. Print.
3. Wren and Martin. *English Grammar and Composition*. New Delhi: S.Chand Publishers, 2009. Print.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI



**K.L.E.Society's**  
**LINGARAJCOLLEGE,BELAGAVI**  
**(Autonomous)**

**DEPARTMENT OF HINDI**

**B.COM 203: BASIC HINDI**

**Semester II**

( w.e.f 2016 -17 )

Teaching hours per week – 05 : maximum Marks : 100 Marks

Semester end Examination : 70 Marks

Internal Assessment : 30 Marks

**Course Outcome:**

**At the end of this course students will be able to:**

CO 1: Inculcate patriotism

CO 2: Develop human values

CO 3: Inculcate writing skill

CO 4: Develop communication skill

प्र . 1 पाठ्य पुस्तक

काव्य सौरभ ( कविता संग्रह ) संपादक - डॉ . राजेश्वरी पाटील

UNITS घटक	Syllabusपाठ्यक्रम	HOURS घंटे
I	काव्य सौरभ ( कहानियों का संग्रह ) - डॉ राजेश्वरी पाटील	30
	जयशकर प्रसाद - 1)अशोक की चिंता 2)नाविक इस सूने तट पर	
	मैथिलीशरण गुप्त -- 1)पधारो , 2)सखी वे मुझ से कहकर जाते	
	सूर्यकांत त्रिपाठी निराला- 1)जागो फिर एक बार , 2)वर दे वीणा वादिनी	
	सुमित्रानंदन पंत- 1)हिमाद्रि , 2) भारत माता	
	सुभद्रा कुमारी चौहान - 1)ठुकरा दो या प्यार करो 2)मेरा जीवन	

	महदेवी वर्मा - 1)मानव , 2) लहरों का निमंत्रण	
	रामधारी सिंह दिनकर - 1) झूठे पत्ते 2) ओ तुम इन्सान उठो	
II	II)अंतरवैयक्तिक संप्रेषण कौशल ( Communication skills )	20
	खण्ड 1. लिखित कला ( Writing Skill )	
	1)सुनने के बाद संवादों का लिप्यांतरण ( Transcording dialogues after listening )	
	2)समाचा पत्रों के लिए विविध कार्यालयों का लिखित रपट ( Writing reports of various activities to news paper )	
	खण्ड 2. 1)घटना विवरण , संदर्भ , अनुभव आदि ( Narrating events , incidents , experience etc )	
	2)वस्तुओं का विवरण , आंकडा , नाम , विवरण , सूची ( Inter Preting , Information , Chart , table , graph , etc. )	
	खण्ड 3. लघु भाषण ( Short Speeches )	
	1)अतिथि परिचय ( Introduction of Guests )	
	2)स्वागत भाषण ( Welcome Speech )	
	3)अध्यक्षिय भाषण ( Presidential Address )	
	4)धन्यवाद ज्ञापन ( Vote of Thanks )	

संदर्भ ग्रंथ Reference Books :

1. हिंदी के अधुनिक प्रतिनिधी कवि - डॉ द्वारिका प्रसाद सक्सेना ,विनोद पुस्तक मंदिर , रागेय राघव मार्ग आग्रा -2
2. हिंदी के आधुनिक प्रतिनिधि कवि - प्रो . सुरेश अग्रवाल
3. हिंदी साहित्य का इतिहास - डॉ . रामचंद्र शुक्ल नागरी प्रचारणी सभा  
वाराणसी
4. हिंदी साहित्य का इतिहास - संपादक ,डॉ नगेंद्र मयूर पेपर बैक्स , नई दिल्ली



## QUESTION PAPER PATTERN

### Section A.

1. Objective type questions ( 12 Out of 10 ) 1x10 = 10
2. Competition questions ( 2 Out of 4 ) 2x5=10
3. Reference to context annotations explanation of verses ( 2 Out of 4 ) 2x5=10
4. Essay type question ( 1 Out of 3 ) 1x10 = 10

**Total Marks 40**

### Section B

1. Short notes ( 2 Out of 4 ) 2x5=10
2. Questions based skill development ( 2 Out of 4 ) 2x5=10
3. Essay type questions ( 1 Out of 2 ) 1x10 = 10

**Total Marks 30**

### Internal Assessment

1. Internal assessment of the students ( Candidate ) shall done by valuation of two ( 2 ) internal test , each test carries ten marks i.e. ( 10 + 10 ) = 20 . tutorials , projects , assignment in academic activities ( 6 + 4 ) = 10
2. Ten marks ( 10 ) awarded for class participation ( attendance ) Marks

**Total Marks 30**

**Total Marks - 40 + 30 + 30 = 100 Marks**

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

UNIVERSITY OF CALicut

1980

UNIVERSITY OF CALicut  
LINGARAJ COLLEGE  
BEJAVI

UNIVERSITY OF CALicut  
LINGARAJ COLLEGE  
BEJAVI

**KLE's Lingaraj College, Belagavi**  
**(Autonomous)**  
**Department of Economics**  
**B.Com: II-Semester**  
**Subject: BCOM224-Managerial Economics-II**  
(w.e.f. 2016-17 and onwards)

**SYLLABUS**

Teaching hours per week - 4

Maximum Marks: 100 Marks  
Semester End Examination: 70 Marks  
Internal Assessment: 30 Marks

Course Outcome: (52 Hours)

**At the end of this course students will be able:**

**CO 1:** To develop analytical skills through integrating their knowledge of the economic theory with decision-making techniques.

**CO 2:** To enable the students to take decisions as a managerial economist.

**CO 3:** To help students to understand the various concepts relating to competitive markets.

**CO 4:** To enhance skills and acquaint students with pricing policies.

Sl. No	Content	No. of Hrs
Unit I	<b>Perfect Competition</b> Market: Meaning and Classification - Perfect and Imperfect Competition - Market Equilibrium - Perfect Competition - Features - Price and Output Determination in Perfect Competition - Firm and Industry Short Run - Long Run - Shut Down Point	10 Hrs.
Unit II	<b>Monopoly</b> Meaning and Features- Price and Output Determination in Short Run and Long Run. Price Discrimination and its Types. Consequences of Monopoly - Control of Monopoly.	10 Hrs.
Unit III	<b>Monopolistic Competition</b> Features - Price and Output Determination in Short Run and Long Run. Product Differentiation and Selling Cost.Oligopoly - Features and Types- Kinked Demand Curve. A Case Study on Product Differentiation.	12 Hrs.
Unit IV	<b>Pricing Methods</b> Full Cost Pricing - Target Rate of Return Pricing; Marginal Cost Pricing - Going Rate Pricing; Customary - Sealed Bid Pricing - Pricing of a New Product; Skimming and Penetration Pricing Policy.	10 Hrs.
Unit V	<b>Profit</b> Functions of Profit - Accounting Profit and Economic Profit. Profit Policies - Break Even Point - Explanation in terms of Physical Units and Sales Value. Capital Budgeting - Demand for and Supply of Capital; Rationing of Capital.	10 Hrs.
	<b>Tests, Field Visits, Home Assignments, Academic Counseling of Students</b>	



**Suggested Readings:**

1. Varshney R L & Maheshwari - Managerial Economics, *Sultan Chand and Sons*, New Delhi, 2005.
2. Mithani D M - Managerial Economics, *Himalaya Publishing House*, Mumbai, 2003.
3. Chopra P N - Managerial Economics, *Kalyani Publishers*, New Delhi, 2002.
4. D. N. Dwivedi - Managerial Economics, *Vikas Publications*, New Delhi, 2002.
5. A.B.N. Kulkarni and A.B. Kalkundrikar, - Managerial Economics - II, R. Chand & Co. New Delhi, 2006
6. Dean Joel - Managerial Economics - PHI, New Delhi
7. Meterson and Lewis: Managerial Economics, PHI, New Delhi
8. Menta P.L - Managerial Economics - Text and Cases, S. Chand, New Delhi



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

(Autonomous)

B. Com - II Semester

**BCOM 220: FINANCIAL ACCOUNTING - PAPER - II**

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the Concept of Consignment
2. Develop the knowledge of accounting entries for Hire Purchase and Installment System.
3. Acquire the conceptual knowledge of Insurance Claim.
4. Acquire knowledge of various types of Branch accounts.
5. Understand the trading result of each Department.

**SYLLABUS**

UNITS	TOPIC	HOURS
Unit I	<b>Consignment Accounts:</b> Meaning of Consignment and Important terms used in Consignment; Valuation of unsold stock, normal loss, abnormal loss, problems relating to consignment in the books of consignor and consignee, cost price method and invoice price method.	12 Hours
Unit II	<b>Hire Purchase System:</b> Meaning of Hire Purchase Contract, Legal provisions and definition of terms used; System of recording, calculation of interest; entries and accounts in the books of Hire purchaser and Hire vendor; Ascertainment of profit- Debtors method and stock and debtors method, simple problems relating thereto. Installment purchase system: Installment System-Meaning and difference between hire purchase and installment purchase system, accounting entries and problems relating thereto.	10 Hours
Unit III	<b>Insurance Claim</b> Meaning and Types of Claims: need – loss stock policy; preparation of statement of cost of goods sold and ascertainment of value of stock	8 Hours

	on the date of fire; treatment of salvage and valuation of stock prior to fire	
<b>Unit IV</b>	<b>Branch Accounts:</b> Meaning and Types of Branches; Systems of accounting for dependent branches-Debtors and stock and debtors' system. Independent branches – incorporation of branch transactions in H.O.books.	12 Hours
<b>Unit V</b>	<b>Departmental Accounts:</b> Maintenance of Columnar subsidiary books, departmentalization of expenses, interdepartmental transfers and preparation of final accounts.	8 Hours

**TEXT BOOKS:**

1. Jain and Narang, Advanced Accounting (Sultan Chand & Sons, New Delhi).
2. Patil and Korahalli, Financial Accounting. (R Chand & Sons, New Delhi).

**REFERENCE BOOKS:**

1. Shukla and Greywall, Advanced Accountancy Vol-I – (Sultan Chand & Sons, New Delhi).
2. Tulsian, Financial Accountg – (Pearson Education, New Delhi)
3. Ashok Sehgal & Deepak Sehgal, Financial Accounting Vol-I – (Taxmann Publications, New Delhi).
4. Mukarjee and Haneef, Financial Accounting – (TMH New Delhi).
5. Bhattacharya, Financial Accounting for Management – (PHI, New Delhi)
6. Larsen. E.J. Modern Advanced Accounting. – (TMH New Delhi).
7. James Boatmen Advanced Accounting. - (TMH New Delhi).
8. Deniel. L. Jensen Advanced Accounting. – (TMH New Delhi).
9. Gupta and Ramswamy, Advanced Accountancy (Sultan Chand & Sons, New Delhi).



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI.



**KLE SOCIETY'S  
LINGARAJ COLLEGE, BELAGAVI**

(Autonomous)

B. Com - II Semester

**BCOM 222 : ENTREPRENEURSHIP DEVELOPMENT**

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50 Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the Development of Entrepreneur as a field of study.
2. Develop the Entrepreneurship Skill.
3. Understand the Process and Industrial Policy
4. Analyze the need and importance of budget in running a firm.
5. Develop the skill of preparation of project report.

**SYLLABUS**

UNITS	TOPIC	HOURS
Unit I	<b>Entrepreneur and Entrepreneurship:</b> Meaning and evolution of the concept of entrepreneur – Features, functions, types of entrepreneurs – Distinctions between entrepreneur, manager and intrapreneur. Concept of entrepreneurship – Growth of entrepreneurship in India. Role of entrepreneurship in economic development. Women entrepreneurship and rural entrepreneurship: Meaning, need, functions, growth and problems of women entrepreneurs and concept of rural entrepreneurship.	12 Hours
Unit II	<b>Entrepreneurship Development:</b> Concept of entrepreneurship development, objectives, need, importance, and Institutions involved in E.D. like NIESBUD, NAYE, EDII, CEDOK, TCO, DIC, SIDBI, SFC's, KVIC, entrepreneurship development programmes – Meaning, objectives, need, features, and problems involved in EDPs. Successful Entrepreneurs in local area.	10 Hours



<b>Unit III</b>	MSMED ACT 2006 and Basics of Karnataka Industrial Policy: Salient Provisions of MSMED Act, 2006, Promotional & Enabling Provisions, Basics of Karnataka Industrial Policy	<b>8 Hours</b>
<b>Unit IV</b>	<b>Micro, Small &amp; Medium Scale Industries:</b> Definition and meaning, features, scope, advantages, organization, rules and regulations governing SSIs	<b>12 Hours</b>
<b>Unit V</b>	<b>Promotion of MSME's:</b> Project-Meaning, definition, objectives and features – Project process management – Steps involved in PPM – Project report – Preparation of project report.	<b>8 Hours</b>

**TEXT BOOKS:**

1. S.S. Kanta – Entrepreneurship Development, Sultan Chand and Sons, Delhi.
2. C.B. Gupta and S.S. Kanka – Entrepreneurship and Small Business Management by Sultan Chand and Sons, Delhi.
3. C.B. Gupta and N.P. Srinivasan – Entrepreneurship Development in India, Sultan Chand and Sons, Delhi.
4. Guledgudd and others – Entrepreneurship Development and Small Scale Enterprise Management.

**REFERENCE BOOKS:**

1. Shankarraiah – Entrepreneurship Development, Kalyani Publishers, New Delhi.
2. Dollinger – Entrepreneurship strategies and resources, Pearson education, New Delhi, Third edition, 2004.
3. Vasant Desai – Management of a Small Scale Industry, Himalaya Publishing House, Bangalore, 2004.
4. Aruna Kaulagud – Entrepreneurship Management, Vikas Publishers, New Delhi.
5. C.B. Gupta and N.P. Srinivasan – Entrepreneurship Development in India, Sultan Chand and Sons, Delhi.
6. Dr. G.K. Warshney – Fundamentals of Entrepreneurship, Sultan Chand and Sons, Delhi.
7. C.S.V. Murthy Small Scale Industries and Entrepreneurship Development, Himalaya Publishing House, Bangalore, 2004.
8. P.F. Drucker, Harper and Row – Innovation and Entrepreneurship, 1985.



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S**  
**LINGARAJ COLLEGE, BELAGAVI**

(Autonomous)

B. Com - II Semester

**CC201: COMMERCIAL CORRESPONDENCE**

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50 Semester End Examination: 70 Marks

Internal Assessment: 30 Marks

**Course Outcome:**

At the end of this course students will be able to:

1. Develop the Skills of Communication
2. Understand the Different Medias of Communication.
3. Draft the job application and general correspondence.
4. Encourage students to present their ideas and develops personality
5. Develop the skill of letter writing and report preparation.

**SYLLABUS**

UNITS	TOPIC	HOURS
Unit I	<b>Introduction to Communication:</b> Meaning of Communication. Definition of Communication. Characteristics of Business Communication. Communication process. Variants of communication. Importance of communication. Principles of effective communication. Skill Development- Modern Media of Communication: Email writing	8 Hours
Unit II	<b>Methods and Media of Communication:</b> Written Communication – Meaning. Importance of written communication. Requisites of Effective written Communication. Oral Communication – Meaning. Importance of Oral communication. Requisites of Effective oral communication. Non-Verbal Communication – Meaning. Forms of Non-Verbal Communication. Importance of Non-Verbal Communication	12 Hours
Unit III	<b>Business Correspondence:</b> Need of Business Correspondence. Types of business letters. Essentials of business letter. Structure of business letter Layout, Form, Mechanical structure and punctuation etc. of a letter.	8 Hours

<b>+Unit IV</b>	Job Applications and General Correspondence: <b>Application for Jobs</b> – Interview letters, Appointment letters. Reference letters. General Correspondence – Correspondence with Banks. Correspondence with Insurance companies and Correspondence with Government authorities.	<b>10 Hours</b>
<b>Unit V</b>	<b>Report Writing:</b> Meaning of Report. Common features of Business reports. Letter V/s Report. Presentation of reports. Requisites of a good report. Significance of Reports. Specimen of reports by Individuals and Specimen of Reports by Committees. Essentials of a good business report, preparing a report, forms of report, reports by individuals and committees	<b>12 Hours</b>

**TEXT BOOKS:**

1. Chaturvedi - Business Communication – Pierson, New Delhi
2. Pradhan and Takhur – Business Communication – Himalaya Publishing House, New Delhi
3. D.C. Mudabasappagol and Others – Business Communication Skills.

**REFERENCE BOOKS:**

1. I.I.B. Business Communications – (Macmillan India Limited)
2. Monipally, Business Communication – (TMH – New Delhi)
3. Tayler, Communication for Business – (Pierson, New Delhi)
4. Sen, Communication Skills – (PHI – New Delhi)
5. Rai and Rai – Business Communication – Himalaya Publishing House, New Delhi.
6. Madhukar R.K. – Business Communication – Vikas Publishing, New Delhi.
7. Scotour–Contemporary Business Communication–Wiley Dreamtek India Pvt. Ltd., New Delhi



*[Signature]*  
Co-ordinator  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

(Autonomous)

B. Com - II Semester

**BCOM 223: BUSINESS MATHEMATICS - II**

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50 Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to:**

1. Update and understand to emerge trend and techniques to compete globally.
2. Develop consistency in logical reasoning and ability of decision making.
3. Solve linear equations in two or three variables.
4. Use these tools to solve application problems in variety of settings ranging from business to economics.
5. Develop pupils with numerical skills needed in the field of research in Higher Education.

**SYLLABUS**

UNITS	TOPIC	HOURS
Unit I	Permutations & Combinations. Applications	10 Hours
Unit II	<b>Matrix &amp; Determinants:</b> Types of Matrices & Operations. Solution of linear equations by matrix method. Applications to Business Problems. Determinants – Properties. Solution of linear equations by determinant method. (Cramer's rule.)	12 Hours
Unit III	Mensuration, Surface area & Volume of solid figures	08 Hours
Unit IV	<b>Calculus:</b> Differential Calculus – Limit of a Function. Concept of Derivation, Second order derivative. Problems based on these. Cost function, Revenue function, profit function, Break-even point, Maxima & minima function. Applications of differentiation	12 Hours

	to business.	
<b>Unit V</b>	<b>Integral Calculus</b> -Concept of calculus.Definite integral & Applications to Business Problems.	<b>08 Hours</b>

Tests, Seminars, Home Assignments, Group Discussions,  
Projects case study.

#### Internal Assessment

1. I Test : 10 Marks
2. II Test : 10 Marks
3. Home Assignment: 05 Marks
4. Project : 05 Marks

**Total : 30 Marks**

#### TEXT- BOOKS:

1. Sancheti & Kapoor – Business Mathematics, Sultan Chand & Sons, New Delhi.
2. N.K.Nag –Business Mathematics, Kalyani Publishers, New Delhi.

#### REFERENCE BOOKS:

1. Dr. S. M. Shukla – Business Mathematics, Sahitya Bhavan, Agra.
2. Mittal & Aggrawal- – Business Mathematics, Sultan Chand & Sons, New Delhi.



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

(Autonomous)

B. Com - II Semester

**SPECIAL COMMERCE - II**

(For Non - Commerce Students)

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to:**

1. Develop the understanding of different markets.
2. Develop the salesmanship skill.
3. Help to know different medias of advertisement.
4. Understand general principles of Insurance.

**SYLLABUS**

UNITS	TOPIC	HOURS
Unit I	Foreign Trade – Import and Export documents and procedure.	10 Hours
Unit II	Internal Trade Documents – Enquiry – Quotation – Order – Invoice, Debit and Credit notes.	12 Hours
Unit III	Salesmanship – Qualities and types of salesman.	08 Hours
Unit IV	Advertising – Media of Advertisement – Advertising agencies.	12 Hours
Unit V	Insurance – Types and General principles.	08 Hours

**TEXT BOOKS:**

1. Principle and Practice of Commerce – J. Stephenson.
2. Essentials of Commerce – C. R. Krishnaswamy.



**REFERENCE BOOKS:**

1. Modern Commerce – Bhasham Y. M.
2. Text Book of Commerce – Sinha and Mugali.



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI**

(Autonomous)

B. Com - II Semester

**SPECIAL ACCOUNTANCY - II**

(For Non - Commerce Students)

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50 Semester End Examination: 70 Marks

Internal Assessment: 30 Marks

Course Outcome:

At the end of this course students will be able to:

1. Acquire conceptual knowledge of basic accounting.
2. Prepare final account.
3. Understand difference between capital and revenues.

**SYLLABUS**

UNITS	TOPIC	HOURS
Unit I	<b>The Trial Balance</b> – Meaning, Objectives and Preparation, Errors disclosed and not disclosed by Trial Balance – Rectification of errors.	10 Hours
Unit II	<b>Adjusting Entries</b> – Outstanding expenses, Accrued income, Prepaid expenditure, Income received in advance, Depreciation, Bad debts reserve, Internet on capital, and drawings, Closing stock, closing entries.	12 Hours
Unit III	<b>Preparation of final accounts</b> – Trading and Profit & Loss A/c, Balance sheet.	08 Hours
Unit IV	<b>Accounts of Non-Trading Concerns</b> – Capital and Revenue expenditure – Deferred Revenue Expenditure, Final accounts of Non-trading concerns.	12 Hours
Unit V	<b>Preparation of Final accounts of Non - trading concerns.</b>	08 Hours

**TEXT BOOKS:**

1. Introduction to Accountancy – T.S. Grewal.
2. Principles and Practice of Book keeping. V.A. Patil and Koralhalli.

**REFERENCE BOOKS:**

1. Advanced Mearners Accountancy. S.P. Iyenger
2. S.P. Jain and K.L. Narang – Basic Financial Accounting



*Y.M.S.*  
Co-ordinator IQAC  
LINGARAJ COLLEGE  
BELAGAVI

*S.M.*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

(Autonomous)

B. Com - II Semester

**DEPARTMENT OF COMPUTER SCIENCE**

**BCOM 226: COMPUTER APPLICATIONS IN BUSINESS-I  
(COMPULSORY PAPER)**

(Revised (16) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50 Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to:**

1. Impart basic knowledge about Computer Hardware & Software
2. Teach application of various packages to Business and Commerce
3. Introduce the application of Operating System
4. Train Office Applications like MS-Word, Power point

**SYLLABUS**

UNITS	TOPIC	HOURS
Unit I	<b>Introduction to Computers</b> Definition of Computers, History of Computers, Characteristics and limitation of Computers, Classification of Computers. Block structure of computer, Input devices, Output devices, Memory devices and other peripheral devices, multimedia. Software and types of software, Applications of Computers in IT enabled services – BPO, KPO, Call Centers.	10 Hours
Unit II	<b>Operating System and Windows XP</b> Operating Systems: Meaning, Definition, Functions and Types of Operating Systems – Batch Processing, Multi Programming, Time Sharing, On-Line and Real Time Operating Systems. Booting Process, Windows Operating System - Desktop, Start menu, Control panel, and Windows accessories	8Hours



Unit III	<p><b>Ms-Word-2013 and Ms-PowerPoint-2013</b> Introduction to MS Word 2007, Microsoft office bottom, quick access tool bar, Ribbon, working with: Home tab, insert, page layout. Mail merge, spelling and grammar</p> <p><b>Ms-PowerPoint-2013</b> Introduction to MS Power Point-2013, slides, themes, background, transition, Animations, set up, Slide show and silent features of MS-Power Point 2013</p>	10 Hours
Unit IV	<p><b>Introduction to Internet and Cyber Security</b> Introduction to internet, basic internet terms, domain name system, services of internet, internet protocols, working of internet, applications of internet, email, advantages of email, search engines, internet security and privacy, cyber crimes and cyber laws. Computer Virus, Cryptography</p>	10 Hours
Unit V	<p><b>E-Commerce</b> Overview of E-commerce, Definition, E-Business, benefits of E-commerce, Impact of E-Commerce on Business models. E-Commerce applications- Market forces influencing highway-Global information distributed networks. Consumer oriented E-commerce applications, Electronic payment system, types of payment systems (Credit Card, E-cash, Smart Card- Digital payments.) Risks in E-Payments, designing E-Payments, E-business applications, Internet bookshops, Internet banking, online share dealing grocery supply, software support, electronic newspaper and virtual auctions</p>	12 Hours

### LAB WORK

**Practical:** Based on DOS Commands, Windows OS, MS -Word, MS-PowerPoint, Creation of email-ID and Internet Browsing.

### Text Books:

1. V. Rajaram: Fundamentals of Computers.
2. Sinha P K: Computer Fundamentals and Concept of System.

### REFERENCE BOOKS:

1. Melton Beth Microsoft Office Professional 2013
2. Randy Nordell Microsoft Office 2013: In Practice
3. Janice Reynolds The Complete E-Commerce Book
4. Ravi Kalakota Frontiers of Electronic Commerce

Co-ordinator  
LINGARAJ COLLEGE  
BELAGAVI

KLE Society's, Lingaraj College, Belagavi



PRINCIPAL  
LINGARAJ COLLEGE  
BELAGAVI

ಕೆ.ಎಲ್.ಇ.ಸಂಸ್ಥೆಯ  
ಲಿಂಗರಾಜ ಮಹಾವಿದ್ಯಾಲಯ, ಬೆಳಗಾವಿ (ಸ್ವಾಯತ್ತ)  
ಕನ್ನಡ ವಿಭಾಗ  
ಸಮಕಾಲೀನ ಕನ್ನಡ ಸಾಹಿತ್ಯ ಪತ್ರಿಕೆ-2  
ಬಿ.ಕಾಂ. 201 : ಆವಶ್ಯಕ ಕನ್ನಡ ಪಠ್ಯಕ್ರಮ  
(With effect from 2016-17 and onwards)

ಮೋಧನಾ ಅವಧಿ : ವಾರದಲ್ಲಿ 5 ಗಂಟೆ

ಗರಿಷ್ಠ ಅಂಕಗಳು : 70+30

**Outcomes ಫಲಿತಗಳು :**

1. ಕನ್ನಡ ಕಥೆಗಳ ಅಧ್ಯಯನದ ಮೂಲಕ ರಸಾನಂದ ಪಡೆಯಲಾಗಿದೆ
2. ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ನೈತಿಕ ಪ್ರಜ್ಞೆ ಬೆಳೆದಿದೆ.
3. ಸಂವಹನ ಕೌಶಲ್ಯಗಳ ಮೂಲಕ ಸರಿಯಾದ ಓದುವ ರೀತಿ ಮತ್ತು ಮಹತ್ವ ತಿಳಿಯಲಾಗಿದೆ.
4. ಬರೆಯುವ ಕೌಶಲ್ಯಗಳ ಮೂಲಕ ವಿವಿಧ ರೀತಿಯ ಬರವಣಿಗೆಗಳನ್ನು ತಿಳಿದುಕೊಳ್ಳಲಾಗಿದೆ.
5. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದನ್ನು ಅರಿಯಲಾಗಿದೆ.

ಭಾಗ

25 ಗಂಟೆಗಳು

**ಕಥಾ ಸಂಪದ**

1. ಕುಬಿ ಮತ್ತು ಇಯಾಲ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
2. ಮೊಸರಿನ ಮಂಗಮ್ಮ - ಮಾಸ್ತಿ ವೆಂಕಟೇಶ ಅಯ್ಯಂಗಾರ
3. ಅಮಾಸ - ದೇವನೂರು ಮಹಾದೇವ
4. ದೇವಿ - ಶಾಂತಾದೇವಿ ಕಣವಿ
5. ನೆತ್ತರ ಕೊಡುಗೆ - ಬೆಟಗೇರಿ ಕೃಷ್ಣಶರ್ಮ

**ಸಂವಹನ ಕನ್ನಡ**

30 ಅಂಕಗಳು : 25 ಗಂಟೆಗಳು

ಓದುವ - ಬರೆಯುವ ಕೌಶಲಗಳು

**01. ಓದುವ ಕೌಶಲಗಳು: (5 ಗಂಟೆ)**

- 1.1 ಓದುವ ಪ್ರಕಾರಗಳು - ಓದುವಿಕೆಯ ಮಹತ್ವ
- 1.2 ಪಠ್ಯ ಓದುವುದು/ ಪ್ರಶ್ನೆಗಳನ್ನು ಕೇಳುವುದು/ ಉತ್ತರಿಸುವುದು
- 1.3 ಟಿ.ವಿ/ರೇಡಿಯೋಗಳಲ್ಲಿ ಓದು
- 1.4 ವಿವಿಧ ಉದ್ದೇಶಕ್ಕಾಗಿ ಓದು

**02. ಬರೆಯುವ ಕೌಶಲಗಳು : (5 ಗಂಟೆ)**

- 2.1 ಬರವಣಿಗೆಯ ಮಹತ್ವ, ಬರವಣಿಗೆಯ ದೋಷಗಳು
- 2.2 ಸೃಜನಶೀಲ ಬರವಣಿಗೆ
- 2.3 ಕಥೆ/ ಕವನ ವಸ್ತುವನ್ನು ಕೊಟ್ಟು ಬರೆಯುವುದು
- 2.4 ಲೇಖನ ಬರವಣಿಗೆ - ಅಂಕಣ/ ಲೇಖನ



2.5 ವರದಿ ಬರವಣಿಗೆ

2.6 ವ್ಯವಹಾರ ಕನ್ನಡ

2.7 ರೇಡಿಯೋ ಬರವಣಿಗೆ

03. ಸೃಜನ ಕನ್ನಡ : (10 ಗಂಟೆ)

1. ಡಿ.ಟಿ.ಪಿ

2. Email/ Internet/ Blog

04. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ : (5 ಗಂಟೆ)

ಕೆ.ಎ.ಎಸ್, ಐ.ಎ.ಎಸ್., ಎಫ್.ಡಿ.ಸಿ., ಬಿ.ಎಡ್., ಡಿ.ಎಡ್. ಶಿಕ್ಷಕರ ನೇಮಕಾತಿ, ಪೋಲೀಸ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದು.



*[Signature]*  
Co-ordinator ICAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

K.L.E. Society's  
**LINGARAJ COLLEGE, BELAGAVI**  
 (AUTONOMOUS)  
 DEPARTMENT OF ENGLISH  
 BA and B Com II Semester  
 Basic English  
**SYLLABUS**  
 (With effect from 2016-17 and onwards)

Teaching hours per week – 5

Maximum Marks : 100 Marks  
 Semester End Examination : 70 Marks  
 Duration : 03 Hours  
 Internal Assessment : 30 Marks  
 Hours of Teaching : 50 Hours

**Course Outcome**

- CO 1: Pupils develop language skills  
 CO 2: They learn reading and writing skills  
 CO 3: Pupils learn application of grammar

UNITS	Syllabus	HOURS
Unit I	<b>Selected S Part- A. Short Stories</b> <ol style="list-style-type: none"> <li>1. A Work of Art-Anton Chekov</li> <li>2. The False Gems-Guy de Maupassant</li> <li>3. The Boss Came to Dinner-Bhishm Sahani</li> <li>4. The Romance of a Busy Broker -O'Henry</li> <li>5. A Friend in Need - Somerset Maugham</li> <li>6. The Banker for Every Indian – Arundhati Bhattacharya</li> <li>7. A Talk on Advertising – Herman Wouk</li> </ol>	10 Hours
	<b>One Act Play</b>	10Hours
	<b>Part- B. One Act Play</b>	



	Riders to the Sea –John Millington Synge	
Unit II	<b>Writing Skill</b> <ol style="list-style-type: none"> <li>1. Narrating Events, scenes, experiences</li> <li>2. Describing objects/processes/people/places</li> <li>3. Interpreting /information/chart/table/graph</li> <li>4. Transcoding Dialogues</li> <li>5. Writing Paragraph</li> </ol>	20 Hours
Unit III	<b>Speaking Skill</b> <p><b>Short Speeches</b></p> <ol style="list-style-type: none"> <li>1. Introducing Guest</li> <li>2. Welcome Speech</li> <li>3. Presidential Address</li> <li>4. Vote of Thanks</li> </ol>	10 Hours

### Reference

1. Kuhnke, Elizabeth. *Communication Skills for Dummies*. England: Johy Wiley and Sons Pvt Ltd, 2013. Print.
2. Sarada, M. *Word to Paragraph*. New Delhi: PHI Publishers, 2015. Print.
3. Seely, John. *Oxford Guide to Effective Writing and Speaking*. New Delhi: Oxford University Press, 2013. Print.
4. Dale, Carnegie. *The Art of Public Speaking*. New Delhi: Manu Publishers, 2013. Print.
5. Dr. A.K, Jain. DrPravin, Bhatia. *Professional Communication Skills*. New Delhi: S Chand Publishers, 2014. Print.

  
 Co-ordinator ICAC  
 LINGARAJ COLLEGE  
 BELAGAVI



  
 PRINCIPAL  
 LINGARAJ COLLEGE  
 BELAGAVI



**KLE's Lingaraj College, Belagavi**  
**(Autonomous)**

**Department of Economics**

**B.Com: III-Semester**

**Subject: BCOM324-Monetary Economics**

(w.e.f. 2017-18 and onwards)

**SYLLABUS**

Teaching hours per week - 4

Maximum Marks:	100 Marks
Semester End Examination:	70 Marks
Internal Assessment:	30 Marks

**Course Outcome:** (52 Hours)

**At the end of this course students will be able:**

**CO 1:** To enhance understanding of Money, Value of Money and Supply of Money in Indian context.

**CO 2:** To make them aware about Indian Money Market, Commercial Banking and working of Reserve Bank of India.

**CO 3:** To familiar with the concepts like inflation, deflation, stagflation and measures to control inflation.

**CO 4:** To analysis the Balance Sheet of a Bank, Liabilities and assets of Banks.

Unit	Content	No. of Hours
<b>Unit I</b>	Money-Meaning and Functions of Money – Money and Near Money – Supply of Money - M1, M2, M3 and M4. Value of Money – Meaning - Measurement of Value of Money –Consumer Price Index Numbers – Simple and Weighted - Quantity Theory of Money – Cash Transaction and Cash Balance Approach.- Digital Money: meaning and its instruments- Demonetization - Concept and Consequences.	<b>15 Hrs</b>
<b>Unit II</b>	Inflation and Deflation –Meaning and Causes; Demand Pull and Cost Push Inflation, Effects of Inflation, Control of Inflation; Deflation Meaning – Causes of Deflation, Inflation Vs Deflation, Stagflation –Meaning.	<b>08 Hrs</b>
<b>Unit III</b>	Business Cycles – Meaning, Features and Phases;Hawtrey's Monetary and Keynes' Non-Monetary Theories, Control of Business Cycles.	<b>09Hrs</b>
<b>Unit IV</b>	Money Market– Meaning, Structure and Defects of Indian Money Market; Banking -Meaning and Functions of Commercial Banks, Liquidity Vs Profitability, Credit Creation - Analysis of the Balance Sheet of a Bank	<b>12 Hrs</b>
<b>Unit V</b>	Reserve Bank of India – Traditional functions and Promotional Role- Methods of Credit Control – Quantitative and Qualitative Methods- Reforms in Indian Banking System.	<b>08 Hrs</b>
<b>Tests, Seminars, Group Discussion, Case Analysis, Field Visits, Projects etc</b>		

**SUGGESTED READINGS:**



- **M.L.Seth** : Money Banking and International Trade - Laksmi Agarwal Educational Publications, Agra
- **K.P.M. Sundaram** : Money Banking and International Trade - S.Chand & Co New Delhi
- **A.B. Kalkundrikar**: Monetary Economics - R.Chand& Co.
- **Paul R.R.** : Monetary Economics -Kalyani Publishers
- **Sethi T.T.** : Monetary Economics - S.Chand& Co.
- **Jingan M.L.** : Money Banking and International Trade - Publications Ltd. New Delhi
- **Geoffrey Crowther**: An Outline of Money
- **Robertson D.** : Money
- **De Kock M.H.** : Central Banking
- **Chandler L.V** : The Economics of Money and Banking Reserve Bank of India Bulletin (Various Issues) - Mumbai



*[Signature]*  
 Co-ordinator IQAC  
 LINGARAJ COLLEGE  
 BELAGAVI

*[Signature]*  
 PRINCIPAL  
 LINGARAJ COLLEGE  
 BELAGAVI

B. COM. – III Semester Syllabus

K.L.E. Society's

## LINGARAJ COLLEGE, BELAGAVI

(AUTONOMOUS)

B.COM. - III Semester

Kannada MIL

SYLLABUS

**BCOM301: - SAMAKALINA KANNADA SAHITY PATARIKE-III**

(With effect from 2017 -18 To 2019-20)

Teaching hours per week – 5

Maximum Marks : 100 Marks

Semester End Examination : 70 Marks

Duration : 3 Hours

Internal Assessment : 30 Marks

### Outcomes:

1. ಕನ್ನಡ ಸಾಹಿತ್ಯವನ್ನು ಪರಿಚಯಿಸಲಾಗಿದೆ
2. ಕನ್ನಡ ಸಾಹಿತ್ಯದ ಅಧ್ಯಯನದ ಮೂಲಕ ರಸಾನಂದ ಪಡೆಯಲಾಗಿದೆ
3. ಕನ್ನಡ ಕಥೆಗಳ ಮೂಲಕ ಸಾಮಾಜಿಕ ಅರಿವು ಹೆಚ್ಚಿದೆ
4. ಕನ್ನಡ ಜನಪದ ಕತೆಗಳ ಬಗ್ಗೆ ಅರಿವನ್ನು ಮೂಡಿಸಿದೆ

Unit	Syllabus Proposed for the Academic year 2016-17
I	<p>ಕಥಾ ಸಾಹಿತ್ಯ</p> <ol style="list-style-type: none"><li>1. ಯುಗಾದಿ-ವಸುಧೇಂದ್ರ</li><li>2. ಭಾರತ ಭಾಗ್ಯವಿದಾತ-ಮಹಂತೇಶ ನವಲಕಲ್ಲ</li><li>3. ಬದುಕು ಕಾಯುವುದಿಲ್ಲ-ನೇಮಿಚಂದ್ರ</li><li>4. ಪಂಥ ಗೆದ್ದವಳು-ಜನಪದ ಕಥೆ</li><li>5. ಸಿಂಹನ ಮಡದಿ-ಜನಪದ ಕಥೆ</li></ol>



II

ಭಾಗ-II

ಕಾವ್ಯ

1. ಅನಿಕೇತನ  
-ಕುವೆಂಪು
2. ಪುಟ್ಟ ವಿಧವೆ  
-ದ.ರಾ. ಬೇಂದ್ರೆ
3. ತಂಗಿ ಹುಟ್ಟಿದಳು  
-ಸಮಿತಾ ನಾಗಭೂಷಣ
4. ಬತ್ತಲಾರದ ಗಂಗೆ  
-ಎಂ. ಗೋಪಾಲಕೃಷ್ಣ ಅಡಿಗ
5. ಪ್ರೀತಿ ಇಲ್ಲದ ಮೇಲೆ  
-ಜಿ.ಎಸ್. ಶಿವರುದ್ರಪ್ಪ
6. ಹುಲ್ಲು  
-ಚೆನ್ನವೀರ ಕಣವಿ
7. ಅಮ್ಮ ಆಚಾರ ಮತ್ತು ನಾನು  
-ಕೆ.ಎಸ್. ನಿಸಾರ ಅಹಮದ
8. ಕೆಳದಿಯಾಗು ಪ್ರಿಯೆ  
-ಎಚ್. ಎಸ್. ಶಿವಪ್ರಕಾಶ
9. ಧನ್ಯವಾದಗಳು  
-ಲಲಿತಾ ಸಿದ್ದಬಸವಯ್ಯ
10. ಆ ಮರಾ ಈ ಮರಾ  
-ಚಂದ್ರಶೇಖರ ಕಂಬಾರ



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI  
(Autonomous)**

**B. Com - III Semester**

**BCOM320: CORPORATE ACCOUNTING - I  
(Revised (17) Syllabus w.e.f. 2017-18 and onwards)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Apply the provisions of Companies Act for issue of shares and Accounting Procedure
2. Construct the financial statements of company within the frame work.
3. Collect samples of liquidator's final statement of accounts.
4. Understand the Various Conceptual Aspects of Accounting Standards
5. Understand the applicability of various Accounting Standards

**SYLLABUS**

<b>Unit</b>	<b>TOPICS</b>	<b>No. of Hours</b>
I	<b>Issue of share:</b> Accounting aspects of issue of shares- equity shares, sweat equity shares and Bonus shares at par, premium and discount.	10
II	<b>Company Final Accounts:</b> Need and Significance, Legal provisions, Provision for depreciation, Set off profits and losses, Provision relating to maintain of accounts managerial remuneration, Divisible profits, Guidelines on bonus issue, Transfer of profits to reserves and payment of dividend out of reserves and preparation of final accounts. Accounting treatment of tax provision- Vertical financial statements.	14

III	<b>Liquidation of Companies:</b> Meaning and types of liquidation; Liquidation v/s winding-up; Legal provision relating to liquidation; Consequences of winding-up, Overriding preferential payments and preferential creditors payments; Preparation of liquidator's final statement of accounts.	10
IV	<b>Accounting Standards (Part I)</b> <ul style="list-style-type: none"> <li>• AS 1 Disclosure of Accounting policies</li> <li>• AS 2 Valuation of Inventories</li> <li>• AS 3 Cash Flow Statement</li> <li>• AS 4 Contingencies and Events Occurring after the Balance Sheet Date</li> <li>• AS 5 Net Profit or Loss for the period, Prior Period Items and Changes in Accounting Policies</li> <li>• AS 6 Depreciation Accounting</li> </ul>	08
V	<b>Accounting Standards (Part II)</b> <ul style="list-style-type: none"> <li>• AS 8 Accounting for Research and Development (AS-8 is no longer in force since it was merged with AS-26)</li> <li>• AS 9 Revenue Recognition</li> <li>• AS 10 Accounting for Fixed Assets</li> <li>• AS 11 The Effects of Changes in Foreign Exchange Rates (revised 2003),</li> <li>• AS 12 Accounting for Government Grants</li> <li>• AS 13 Accounting for Investments</li> </ul>	08

**Text Books:**

1. Dr. M. B. Kadkol - Corporate Accounting, Renuka Prakashan,
2. Dr. T. N. Godi – Corporate Accounting
3. Dr. G. B. Baliger – Corporate Accounting, Ashok Prakashan, Hubli

**Reference Books:**

1. S.N.Maheshwari-Advanced Accounting vol.II, Vikas Publishing House, New Delhi.
2. R.L.Gupta & Radhaswamy – Advanced Accounting vol.II, Sultan Chand & Sons, New Delhi.
3. S.M.Shulka - Advanced Accounting, Sahitya Bavan, Agra.
4. Jain & Narang – Advanced Accountancy.vol.II Kalyani, New Delhi.
5. Shulka & Grewal – Advanced Accountancy.vol.II S Chand & Sons, New Delhi.
6. Patil & Korahalli – Financial Accounting.
7. M.B.Kadkol – Corporate Accounting.

Co-ordinator for  
LINGARAJ COLLEGE  
BELAGAVI

ALL Society's Lingaraj College, Belagavi (Autonomous)



PRINCIPAL  
LINGARAJ COLLEGE  
BELAGAVI

9. Advanced Accountancy - S.K. Paul.

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - III Semester**

**BCOM328 - MANAGEMENT OF BANKING OPERATIONS  
(Revised (17) Syllabus w.e.f. 2017-18 and onwards)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the Basic Concepts of Money and Banking System.
2. Realize the Importance of Banking in day-to-day life.
3. Develop the Practical Operation of Bank Accounts.
4. Acquaint with the Modern Functions and Services of Banking
5. Develop technological aspects in E-banking, plastic money, etc.

**SYLLABUS**

Unit	TOPICS	No. of Hours
I	<b>Bank and Banker:</b> Meaning of Bank, Banking and Banker, Origin of Banks, Early History of Banking and Types of Banks and their Functions in brief. Functions of Commercial Banks, a) Traditional Functions: Primary and Secondary (in brief only). b) New Services or Modern Functions: New schemes for accepting deposits, Home loan account for housing finance, Automatic extension deposit scheme, Personal loan scheme, Loan participation, Schemes for financing Small scale industries, Educational loans, Schemes for financing agriculture development, Loan for self employment. Lock box and night safe service, Teller system, Bid-Bonds and performance guarantees, Technical advice, Mobile	12

	banking and Extension-counter services, <b>NRE &amp; NRI accounts.</b> Tax consultancy, Rural card or Green cards, Biometric ATM and Micro ATM.	
II	<b>Banker and Customer Relationship</b> Meaning of Customer, Relationship between Banker and Customer- General and Special Relationship-Changing profile of Banker- Customer relationship in recent times.	08
III	<b>Crossing and Endorsement of Cheques:</b> Meaning and types of cheques-Open and cross cheques, Methods of Crossing: General Crossing and Special Crossing. Holder and Holder in due course, Marking of cheques and material alteration Magnetic Ink Character. Recognition (MICR) of Cheques and Drafts. Endorsement-Meaning, Kinds of and Rules for Endorsement.	12
IV	<b>Lending Criteria</b> Factors limiting levels of advances, Liquidity, Security & Profitability. Modes of advancing: Charge, Lien, Pledge, Hypothecation, Mortgages. KYC, Loan Processing system	08
V	<b>Technology in Banking :</b> Concept of electronic banking, Significance of electronic banking. Types of Electronic Banking System: Smart Cards and Electronic Payment System, Risk and Electronic Payment System, E-wallets, payment banks, Real Time Transactions, RTGS, NEFT and Cyber law Act 2000 basic concepts.	10

**Text Books::**

1. Maheshwari S.N- Banking Law and Practice. Kalyani Publisher, New Delhi.
2. Shekar K.C- Banking Theory, Law and Practice.

**Reference Books:**

1. Sundaram KPM- Money, Banking and International Trade.
2. Varshney- Banking Law and Practice, Sultan chand and Sons, New Delhi
3. G.B.Baligar- Banking Law and Practice, Ashok Prakashan, Hubli.
4. Lall Nigam B.M- Banking Law and Practice, Konark Publisher, New Delhi

Co-ordinator IQAC  
LINGARAJ COLLEGE  
BELAGAVI

KLE Society's Lingaraj College, Belagavi (Autonomous)



PRINCIPAL  
LINGARAJ COLLEGE  
BELAGAVI



KLE SOCIETY'S

LINGARAJ COLLEGE, BELAGAVI

(Autonomous)

B. Com - III Semester

BCOM326 - PRINCIPLES OF MANAGEMENT

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the Basic Concepts of Management and its Scope.
2. Impart knowledge of Planning, Organizing, Controlling and Decision Making
3. Develop Personality, Communication and Co-ordinating regarding managing their own affairs.
4. Adopt different controlling techniques to improve the efficiency
5. Gain confidence in every task of their work life.

**SYLLABUS**

Unit	TOPIC	No. of Hours
I	<b>Nature and scope of Management</b> Meaning and definition of management, Characteristics of Management, Scope of management, Function of management in brief, Evolution of management Thought:-Contribution of F.W Taylor and Henry Fayol.	12
II	<b>Planning</b> Meaning, Nature and Importance of Planning and Strategic planning, Planning Process, Types of Plans, Advantages and Disadvantages of Planning.	10
III	<b>Organizing</b>	10



	Meaning, Nature & Importance of organizing, Authority, & Responsibility, Delegation & Decentralization, Types of Organization Structure, Merits & Demerits of organizing, Structure- Authority, responsibility & Accountability. Responsibilities to be delegated and not to be delegated.	
IV	<b>Directing &amp; Motivation</b> Directing-Meaning, Nature & Characteristics, Elements of directing, Leadership-Meaning, Types, Importance & characteristics, success stories of Leaders Motivation- Meaning, Nature & Importance, Theories of Motivation- Maslow's, Theory X & Theory Y, Vroom's Expectancy Theory and Analysis of Michael Porter's Five Forces model	08
V	<b>Contribution and Controlling</b> Co-ordination-Meaning & Nature of Co-ordination, Techniques of Co-ordination. Controlling- Meaning, Nature & Importance of Controlling, Budgetary & non-Budgetary techniques of Controlling. Strategic control system, auditing system, feedback and information system	10

**Text Books:**


1. Sharma & Gupta - Principles of Management, Kalyani Publishers, New Delhi.
2. Y. k. Bhushan - Business Organisation & Management, Sultan Chand & Sons, New Delhi.

**Reference Books:**

1. S. C. Saxena - Business Administration & Management, Sahitya Bhavan, New delhi.
2. Stoner - Principles of Management, Pearsons, New Delhi.
3. Manmohan Prasad - Principles of Management, HPH, New Delhi.
4. C. B. Gupta- Principles & Practice of Management, Sultan Chand & Sons, New Delhi.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

(Autonomous)

B. Com - III Semester

**BCOM327: BUSINESS ENVIRONMENT AND ETHICS**

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand the concept, significance and changing dimensions of business ethics and environment
2. Identify various types of economic environment and for scanning the environment
3. Gain insights on role of economic systems, economic planning, government policies, public sector and development banks, economic reforms, liberalization and its impact on business.
4. Appreciate the importance and impact of changing laws and regulations on a business firm. Learn about emerging dimensions in socio-cultural environment and its relevance for a business firm.
5. Understand the importance of multinational corporations, foreign collaborations and international institutions in business.

**SYLLABUS**

Unit	TOPICS	No. of Hours
I	<b>Business, Ethics and Environment:</b> Business ethics meaning, need, values and ethics, Characteristics of modern business, Concept and nature of Business Environment. Characteristics of environment. Micro and Macro environment, Major players in the environment, Components of environment, Linkage Between	12



	business and environment, Impact of business environment on Business decisions, process of environment analysis for business decisions. The Concept, nature and elements of technological environment and economic effect of technology in business	
II	<b>Economic Environment:</b> Concept and nature of economic environment, critical elements of economic Environment, economic factors-growth strategy, basic economic system, Economic planning. Industry. National income and per capita income, Industrial policy, New Economic Policy, Arguments for and against LPG.	10
III	<b>Political and Legal Environment</b> Concept and nature of political and legal environment, components of Legal and political environment, linkage between political and legal Environment and business. Economic role of government, regulatory Role, entrepreneurial role, planning role, state intervention in business, Pros and cons of intervention. An overview of important pieces of legislation Such as company laws. The Securities Contract (Regulation)Act 1956, Securities and Exchange Board of India Act 1992, Consumer Protection Act 1986	10
IV	<b>Socio- Cultural Environment</b> Concept and nature of socio-cultural environment, components of socio-Cultural environment, Social responsibility in Business, Arguments for and against social responsibility, social audit. Business participation in cultural affairs.	10
V	<b>Corporate Social Responsibility</b> Corporate Social Responsibility- Best practices of Corporate, Legal provisions and Model reports on CSR of few Listed companies.	08

**Text Books:**

1. Ashwathappa- Essentials of business environment Hph,Mumbai.
2. Jain and verma- business environment, sahitya bhavan,Agra.

**Reference Books:**

1. Cartwright-Mastering Business Environment, Palgrave Macmillan, New Delhi.
2. Sundaram & Black- Business Environment, PHL, New Delhi

Co-ordinator  
LINGARAJ COLLEGE  
BELAGAVI

KLE Society's Lingaraj College, Belagavi (Autonomous)



PRINCIPAL  
LINGARAJ COLLEGE  
BELAGAVI

KLE SOCIETY'S

LINGARAJ COLLEGE, BELAGAVI

(Autonomous)

B. Com - III Semester

BCOM321: COMPUTER APPLICATION IN BUSINESS - II

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Illustrate the features of MS Excel
2. Explain the different applications using MS Excel.
3. Infer mailing etiquettes.
4. Explain different database concepts using MS Access
5. Learn the about the HTML Programmes and Web Pages.

**SYLLABUS**

UNITS	TOPIC	HOURS
Unit I	<b>Introduction to MS Excel</b> Features of MS Excel -Spreadsheet / worksheet, workbook, cell, cell pointer, cell address etc - Parts of MS Excel window – Saving, Opening and Closing Workbook – Insertion and deletion of worksheet – Entering and Editing data in worksheet – cell range – Formatting - Auto Fill – Formulas and its advantages – References: Relative, absolute and mixed	10 Hrs
Unit II	<b>Working with MS Excel</b> Functions: Meaning and Advantages of functions, different types of functions available in Excel – Templates – Charts – Graphs – Macros: Meaning and Advantages of macros, relation, editing and deletion of macros – Data Sorting, Filtering, Validation, Consolidation, Grouping, Pivot Table and Pivot Chart Reports and	10 Hrs



	VLook-up, HLook-up.	
<b>Unit III</b>	<b>DBMS</b> Database Systems –File Oriented Systems – DBMS, Features of DBMS, Types of Database, Advantage and Disadvantage of Database, Database Models, Key Constraints, Relationships, Entity relationship models, schemes, sub Schemes and instances, Database Language - Role of Data Base Administer, Database Security and Integrity. (Introduction to RDBMS, Comparison with DBMS)	<b>10 Hrs</b>
<b>Unit IV</b>	<b>MS Access 2013</b> Introduction to MS ACCESS 2013, data base terms, creating a new database, creating a table, data types, manage tables, primary key, table relationships, managing a data, create form, report generation.	<b>10 Hrs</b>
<b>Unit V</b>	<b>Introduction to Web Designing</b> Introduction, HTML editors, HTML Document Structure. HTML tags, Formatting Text in HTML, FONT and other tags. Paragraph tags, Adding graphics to web pages, Adding links to web pages, external and internal links. Using tables in HTML documents, adding list to web pages. Adding frames to web pages, HTML forms, Marquee tag, Image maps, SGML. Creating web page using web page wizard.	<b>10 Hrs</b>

**LAB WORK:**

**Practical: MS Excel, MS Access**

**TEXT BOOKS:**

1. S. V. Sanaki and C. A. Biradar, : Computer Applications Sumatheendra Book Distributors, Hubli

**REFERENCE BOOKS:**

1. Misty E. Vermaat, “Enhanced Discovering Computers & Microsoft Office 2013. A Combined Fundamental Approach”, 1<sup>st</sup> Edition.
2. Wallance Wang, “Microsoft Office 2013 for Dummies”.
3. Ramez Elmasri and Shamkant B.Navathe, “Fundamentals of Databse System”, 5<sup>th</sup> Edition.
4. G. Manjunath, “Computer Basics”, Vasan Publications, 2014 Edition.



KLE SOCIETY'S

LINGARAJ COLLEGE, BELAGAVI

(Autonomous)

B. Com - III Semester

BCOM322: BUSINESS STATISTICS - I

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the Basic Concepts of Statistics.
2. Learn the Classification of Statistical Data and Tabulation.
3. Calculate Measures of Central Tendency for the given data.
4. Obtain the Solutions of Measures of Dispersion with simple problems.
5. Study the concept of regression and properties of correlation and regression coefficients.

**SYLLABUS**

Unit	TOPIC	Hours
I	<b>Introduction to Statistics</b> a. Origin, Meaning, Definitions, Scope and Limitations of Statistics. b. Statistical Investigation: Planning of investigation, Collection of data, c. Primary and Secondary Data. Methods of collecting Primary data. Types of Data: Ordinal and Nominal. Sources of sec .data d. Population & sample. Census & sampling ,types of sampling.	10 Hours
II	<b>1) Classification &amp; Tabulation</b> Classification of a statistical data, a) meaning, object, basis of classification b) Tabulation: meaning, purpose of construction of tables, structure of a table, rules for forming a table, parts of a good statistical table, Construction of blank and numerical tables c) Formation of a frequency distribution (with inclusive and exclusive	10 Hours



5. Dick Oliver and Michael Morison, "Sams Teach Yourself HTML & XHTML in 24 Hours", 6<sup>th</sup> Edition.
6. Morrison M, "HTML & XML FOR BEGINNERS", 1<sup>st</sup> Edition.
7. Swarup K.Das, "Handbook of Computer Science", Wisdom press, 2012 Edition.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI



	<p>classes), Construction of cumulative frequency distributions.</p> <p>2) Diagrammatic &amp; Graphical representation of data</p> <p>3) one dimensional diagrams; simple, component, multiple, percentage, deviation bar diagrams, two dimensional diagrams : pie diagram.</p> <p>b) Graphical presentation of a frequency distribution: Histogram, frequency polygon, frequency curve, Ogive curves of less than type and more than type, location of median, partition values and mode from suitable graph</p>	
III	<p><b>Measures of Central Tendency</b></p> <p>a) Meaning of central tendency and measure of central tendency, Ideal characteristics for a measure of central tendency,</p> <p>b) Definition, formulae of arithmetic mean, geometric mean, harmonic mean, median and mode for ungrouped data and grouped data. Properties of arithmetic mean Partition values, quartiles, deciles and percentiles formulae, merits and demerits of various measure of central tendency and Applications of Averages.</p>	10 Hours
IV	<p><b>1. Measures of Dispersion</b></p> <p>a) Meaning of dispersion, need for dispersion, absolute and relative measures, range, quartile deviation, mean deviation, standard deviation and variance, definition, merits &amp; demerits, coefficient of variation, properties of measures of dispersion and applications of measures of dispersion.</p> <p><b>2 .Skewness And Kurtosis</b></p> <p>a) Meaning of skewness, definition of skewness, types of skewness, absolute and relative measures, Prof. Karl Pearson's coefficient of skewness, Prof. Bowley's coefficient of skewness and applications of skewness, Meaning of kurtosis, types of kurtosis.</p>	10 Hours
V	<p><b>1) Correlation</b></p> <p>a) Meaning, types of correlation</p> <p>b) methods of measuring correlation : scatter diagram, Karl Pearson's coefficient correlation, and properties (without proof), numerical problems. Spearman's rank correlation coefficient between attributes with ties and without ties</p> <p><b>2) Regression</b></p> <p>a) Meaning of regression, difference between correlation and regression.</p> <p>b) regression equation of X on Y and Y on X, regression coefficient,</p>	10 Hours

	definition, properties of regression coefficient (without proof), properties of regression lines, examples illustrating them. Applications	
--	---	--

**TEXT BOOKS:**

1. S. C. Gupta : Fundamentals of Statistics
2. R. H. Dhareshwar : Business Statistics – Volume 1 ..
3. Raj Mohan : Statistics – Volume 1 & 2

**REFERENCE BOOKS:**

1. Shenoy & Sahai : Business Statistics
2. Levine : Statistics for Managers using Microsoft Excel.
3. G. Srinivasa / Deepa George : Business Mathematics & Statistics
4. R. S. Agarwal : Quantitative Aptitude

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

KLE SOCIETY'S

LINGARAJ COLLEGE, BELAGAVI

(Autonomous)

B. Com - III Semester

BCOM323: COMMERCIAL ARITHMETIC

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Learn and illustrate the rapid methods of calculation-indices and logarithms.
2. Study and work with simple ratios
3. Calculate understand the profit and loss and also percentages
4. Learn the concepts of commission, brokerage and discounts.
5. Understand the basic terminologies of taxes and insurance

**SYLLABUS**

Unit	TOPICS	Hours
I	a. Rapid Methods of Calculation b. Indices c. Logarithms	10 Hours
II	Ratio, Proportion and Percentages	10 Hours
III	Profit and Loss	10 Hours
IV	Commission, Brokerage and Discount	10 Hours
V	Taxes and Insurance	10 Hours



**TEXT BOOKS:**

1. Iyer and Berry – Commercial Arithmetic

**REFERENCE BOOKS:**

1. Shenoy & Sahai: Business Statistics
2. Levine: Statistics for Managers using Microsoft Excel.
3. G. Srinivasa / Deepa George: Business Mathematics & Statistics
4. R. S. Agarwal: Quantitative Aptitude



*[Handwritten Signature]*  
Co-ordinator IQAC  
LINGARAJ COLLEGE  
BELAGAVI

*[Handwritten Signature]*  
PRINCIPAL  
LINGARAJ COLLEGE  
BELAGAVI

K.L.E. Society's  
**LINGARAJ COLLEGE, BELAGAVI**  
 (AUTONOMOUS)  
 DEPARTMENT OF ENGLISH  
 BA III Semester  
 Basic English  
 SYLLABUS

(With effect from 2017-18 and onwards)

Teaching hours per week – 5

Maximum Marks : 100 Marks  
 Semester End Examination : 70 Marks  
 Duration : 03 Hours  
 Internal Assessment : 30 Marks  
 Hours of Teaching : 50 Hours

**Course Outcome**

CO 1: Students will improve writing Skill

CO 2: Pupils will be acquainted with English Speech Sounds

CO3: Students discover innate leadership qualities and learn how to be a responsible entrepreneur

CO 4: Pupils learn to transcribe the words

UNITS	Syllabus	HOURS
Unit I	<b>Text: A Collection of Prose and Poetry</b> <ul style="list-style-type: none"> <li>• 'A Letter to My Son's Teacher'      Abraham Lincoln</li> <li>• A Prayer for My Daughter:      W B Yeats</li> <li>• Education: Indian and American      Anurag Mathur</li> <li>• Diamond Dust      Anita Desai</li> <li>• Steve Jobs : Apple's Visionary      John Markoff</li> <li>• T N Sheshan: A Reformer      Meera Johri</li> </ul>	30 hrs



Unit II	<b>Grammar and Composition</b>  1 Use of Preposition and Articles (Remedial work) 2 Picture Based Dialogue Writing 3 Pen Portrait	10 hrs
Unit III	<b>Phonetics</b>  1. Introduction to English speech sounds 2. Transcription of Words	10 hrs

**Reference**

- Academic Writing - IlonaLeki
- A little book of Language – Debit Christoll Longman
- A Text of English Phonetics for Indian Students – P Balasubbramanian
- John Lyons, Language and Linguistics (Chapters 1,2,6 and 9)
- From writing to composing – Beverly Iyron and Corroking - Cambridge

*[Signature]*  
Co-ordinator IQAC  
LINGARAJ COLLEGE  
BELAGAVI



*[Signature]*  
PRINCIPAL  
LINGARAJ COLLEGE  
BELAGAVI

**KLE's Lingaraj College, Belagavi**  
**(Autonomous)**  
**Department of Economics**  
**B.Com: IV-Semester**  
**Subject: BCOM424-International Economics**  
(w.e.f. 2017-18 and onwards)

**SYLLABUS**

Teaching hours per week - 4

Maximum Marks: 100 Marks  
Semester End Examination: 70 Marks  
Internal Assessment: 30 Marks

Course Outcome: (52 Hours)

**At the end of this course students will be able:**

**CO 1:** To learn the fundamental theories of international economics.

**CO 2:** To understand the international trade system and their implications for the national economy in modern days.

**CO 3:** To gain the knowledge of Methods of Exchange Control, Recent changes in the composition and direction of foreign trade.

**CO 4:** To inculcate understanding of Economic Integration and International Institutions.

Unit	Content	No. of Hours
<b>Unit I</b>	International Trade – Meaning and Importance, Distinction between Internal and International Trade, Theories of Absolute Cost Advantage and Comparative Cost Advantage.	<b>10Hrs</b>
<b>Unit II</b>	Balance of Trade and Balance of Payments – Meaning, Causes for Disequilibrium in Balance of Payments, Methods of Correcting Disequilibrium.	<b>08 Hrs</b>
<b>Unit III</b>	Devaluation – Meaning and Effects, Devaluation of Indian Rupee, Appreciation and Depreciation of Rupee – Meaning and Effects; Dumping and Anti-Dumping – Meaning, Objectives and Effects.	<b>12 Hrs</b>
<b>Unit IV</b>	Foreign Exchange – Meaning of Rate of Exchange; Determination of Equilibrium Rate of Exchange – Fixed and Flexible Exchange Rates; Purchasing Power Parity Theory, Foreign Exchange Market – Structure – Functions – Methods of Payments – Spot and Forward Rate of Exchange, Hedging, Speculation and Arbitrage.	<b>12Hrs</b>
<b>Unit V</b>	WTO – Structure, Objectives and Functions; Foreign Capital – Sources; Foreign Direct Investment (FDI) and Foreign Institutional Investments (FIIs) in India; Make in India; SAARC, BRICS – Objectives and Functions.	<b>10 Hrs</b>
<b>Tests, Seminars, Group Discussion, Case Analysis, Field Visits, Projects etc</b>		

**SUGGESTED READINGS:**



1. **M.L.Seth** : International Economics- Laksmi Narayan Educational Publications, Agra  
: Money Banking and International Trade - Laksmi Narayan Agarwal Educational Publications, Agra
2. **M.L.Jingan** : International Economics – Vrinda Publications, New Delhi  
: Money Banking and International Trade – Vrinda Publications, New Delhi.
3. **A.B.N.Kulkarni & A.B.Kalkundrikar** : International Economics R.Chand & Co.
4. **K.P.M.Sundaram** : Money Banking and International Trade – S.Chand & Co New Delhi
5. **B.O. Soderston** : International Economics
6. **C.P. Kindelberger** : International Economics
7. **P.A. Samuelson and Nordous**: International Economics



*[Handwritten Signature]*  
Co-ordinator IQAC  
LINGARAJ COLLEGE  
BELAGAVI

*[Handwritten Signature]*  
PRINCIPAL  
LINGARAJ COLLEGE  
BELAGAVI



**KLE Society's**  
**LINGARAJ COLLEGE, BELAGAVI**  
**(Autonomous)**

**B. Com - IV Semester**

**BCOM420: CORPORATE ACCOUNTING -PAPER II**

**(Revised (17) Syllabus w.e.f. 2017-18 and onwards)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Understand the concepts of Valuation of Shares and Goodwill under different methods.
2. Draft the Scheme for Internal Reconstruction and follow up the procedure for the same as per Companies Act
3. Explain the different methods of Amalgamation and their accounting procedure
4. Know the preparation of Consolidated Balance Sheet as per AS - 21
5. Know the Preparation of Final Accounts of Banks in the prescribed schedules

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Valuation of Goodwill and Shares:</b> Concept & Need for Valuation of Goodwill – Methods of Valuation: Capitalization Method. Concept & Need for Valuation of Shares - Methods of Valuation: Net Assets Method, Yield Basis Method, Based on Rate of Earning & Productivity Factor, Fair Value Method.	8 hrs.
Unit II	<b>Internal Reconstruction:</b> Meaning and Legal Provisions; Alteration of Capital and Reduction of Capital; Entries relating to Capital Reduction; Preparation of Post-Reconstruction Balance Sheet	8 hrs.
Unit III	<b>Accounting for Amalgamations:</b> Accounting Standard-14-for Amalgamations - Meaning and Classification; Amalgamation in the Nature of Merger and Amalgamations in the Nature of Purchase: Methods of Accounting- Pooling of Interests Method and Purchase Method; Internal company	10hrs.

	Owings, Stock Reserves.	
Unit IV	<b>Group Accounts:</b> Meaning, Need and Relevance of Group Accounts; Concepts of Holding and Subsidiary Companies; Accounting Standard - 21- on Consolidated Financial Statement; Process of Consolidation-Pre and Post Acquisition Profits. Capital Reserves or Goodwill; Minority Interest. Stock Reserves, Inter-Company Owings and Preparation of Consolidated Balance Sheet of Holding Company and Its Subsidiary (Single Subsidiary Only).	12 hrs.
Unit V	<b>Bank Accounts:</b> Legal provisions of Banking Regulation Act.1949; Forms of Profit and Loss Account and Balance Sheet: Classification of Banking Companies' Assets and calculation of Provision for Doubtful Debts; Reserve for Unexpired Discount; Preparation of Annual Financial Statements.	12 hrs.
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. Dr. M. B. Kadkol - Corporate Accounting
2. Dr. T. N. Godi – Corporate Accounting
3. Dr. G. B. Baliger – Corporate Accounting

**Reference Books:**

1. S. N. Maheshwari-Advanced Accounting vol. II, Vikas Publishing House, New Delhi.
2. R. L. Gupta & Radhaswamy – Advanced Accounting vol.II, Sultan Chand & Sons, New Delhi.
3. S. M. Shulka - Advanced Accounting, Sahitya Bavan,Agra.
4. Jain & Narang – Advanced Accountancy. vol.II Kalyani,New Delhi.
5. Shulka & Grewal – Advanced Accountancy. vol.II S Chand & Sons, New Delhi.
6. Patil & Koralhalli – Financial Accounting.
7. M. B. Kadkol – Corporate Accounting.
8. Advanced Accounting - Ashok Sehgal
9. Advanced Accountancy - S.K. Paul.

  
 Co-ordinator of IQAC  
**LINGARAJ COLLEGE**  
**BELAGAVI**



  
**PRINCIPAL**  
**LINGARAJ COLLEGE**  
**BELAGAVI**

KLE Society's  
Lingaraj College, Belagavi

(Autonomous)

B. Com - IV Semester

BCOM425: INDIAN FINANCIAL SYSTEM

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Learn the different Indian Financial Systems Components
2. Understand the Concept of Money Market and Capital Market.
3. Explain the Structure of Primary Market and Secondary Market.
4. Understand the Role of Financial Intermediaries and Financial Institutions.
5. Learn the Financial Regulations and Recommendations of Various Committees

**SYLLABUS**

UNIT:	TOPIC	No. Hours
1.	<b>Introduction:</b> Meaning, Components and Functions of Financial System; Key elements of Financial System; Role of Financial System; Reforms in the Financial System- Objectives and major Reforms undertaken in India.	10 Hrs
2.	<b>Financial Markets - I:</b> Meaning, Importance and Classification of Financial Markets; Money Market- Meaning and Role; Money market Instruments; Major Players in Money Market; Link Between Money Market and Monetary Policy in India; Capital market- Meaning, Objectives, Significance; Reforms in Capital Market in India; Capital Market Instruments.	12 Hrs
3.	<b>Financial Markets - II:</b> Meaning of Markets and Types; Primary Market- Meaning and Nature; Types of Issue –IPOs and further	10 Hrs

	Offers- Methods of Making Public Issue- Fixed Price and Book Building – Meaning Process and Price Determination; Red – erring prospectus and Green Shoe Option; Secondary market- meaning, functions and developments of Secondary market in India; Stock Exchanges – Meaning, Functions and Developments; Regulations and Demutualization; BSE, NSE and OTCEI- Origin and Growth	
4.	<b>Financial Intermediaries:</b> Role and classification of Financial Intermediaries, Development of Financial Institutions- Functions and Types –IFCI, SIDBI, ISFC; Banking and NBFCs- Functions and structure of Banking Institutions; NBFCs- Meaning Functions and Growth of NBFCs; Co-operative Banking in India, other Intermediaries- Merchant Bankers, Underwriters, Custodians, Registrars, Share Transfer Agents, Depository Services- Meaning and Functions	08 Hrs
5.	<b>Financial Regulations:</b> Meaning, Objectives and Significance of Financial Regulations; Raghuram Rajan Committee Recommendation on Financial Regulation; SEBI- Objectives, Functions and Powers of SEBI.	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**TEXT BOOKS:**

1. Khan - Indian Financial System, TMH, New Delhi.
2. Machi raju - Indian Financial System, HPH, Mumbai.

**REFERENCE BOOKS:**

1. Varsheny & mittal - Indian Financial System, Sultan Chand & Sons, New Delhi.
2. Bhole L.M - Financial markets & Institutions.
3. Dr. G. B. Baligar - Indian Financial System, Ashok Prakashan, Hubli.
5. Dr. G. B. Baligar - Indian Financial System, Ashok Prakashan, Hubli.

Co-ordinator IQAC  
LINGARAJ COLLEGE  
BELAGAVI

KLE Society's Lingaraj College, Belagavi (Autonomous)



PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - IV Semester**

**BCOM429: INSURANCE**

**(Revised (17) Syllabus w.e.f. 2017-18 and onwards)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand the basic conceptual framework of Insurance Sector
2. Understand objectives and functions of IRDA, basic policies and services.
3. Learn concept of Group Insurance in brief
4. Understand the nature, claim procedure and documents required in Fire Insurance
5. Understand the nature, claim procedure and documents required in Miscellaneous Insurance

**SYLLABUS**

UNIT:	Contents	No. Hours
1.	<b>Risk and Insurance</b> Meaning, History and Development, Scope of insurance, Significance of insurance, Essentials and Principles, Types: Double insurance and Re-insurance, Procedure of effecting general insurance.	10 Hrs
2.	<b>Development of IRDA:</b> Introduction, Objectives & Functions of IRDA, Basic Policy and Premium Plans, Conditions and privileges related to policy, factors considered for calculation of premium, Important terms: Nomination, Assignment, Surrender, Loans.	12 Hrs

	Claims settlement,	
3.	<b>Group Insurance:</b> features, types of groups and types of Group Insurance in brief, advantages, Health Insurance	10 Hrs
4.	<b>Fire Insurance:</b> Features, Types, payment of claims and documents required.	08 Hrs
5.	<b>General Insurance:</b> Meaning and Types of marine policy, Meaning and Types of Motor Vehicle Insurance, Meaning and Types of Miscellaneous Insurance,	08 Hrs
	Tests, Seminars, Group Discussions, Case Analysis & Project and Field visits  Teaching methodology: Class room lecture, Field Work, Case study and Group Discussion  <p style="text-align: right;">Total</p>	50 Hrs

**TEXT BOOKS:**


1. Mathew M.J-Insurance Principles and Practice, RBSA Publishers, Jaipur.
2. Mishra M.N-Insurance Principles and Practice, Sarmaha Books.

**REFERENCE BOOKS:**

1. Kothari-Kothari's Guide to General Insurance.
2. Desia G.R-Life Insurance of India.
3. Malhotra R.P-Elements of Insurance.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S**  
**LINGARAJ COLLEGE, BELAGAVI**  
**(Autonomous)**  
**B. Com - IV Semester**  
**BCOM428: FINANCIAL MANAGEMENT**  
**(Revised (17) Syllabus w.e.f. 2017-18 and onwards)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Understand the Nature and Scope of Financial Management
2. Understand the basic concept of Time Value of Money.
3. Construct the Proposal of Capitalization and Capital Structure.
4. Evaluate the Long-Term Projects and make the decision on same
5. Identify the requirements of working capital and Financing and Investing Policies

**SYLLABUS**

Unit	Contents	No. of Hours
I	<b>Nature and Scope of Financial Management:</b> Meaning and definition of financial management – evolution of financial management-Scope and significance –finance function-approaches of finance function-relationship of financial management with other functional areas of business-objectives of financial management	10
II	<b>Time Value of Money:</b> Basic concepts - Future Value - Present Value - Comparison between Present Value and Future Value; Multiple Cash Flows - Future Value of an Ordinary Annuity - Future Value of Annuity Due - Present Value of Annuity.	08
III	<b>Capitalization, Capital Structure and Cost of Capital:</b> <b>Financial Plan:</b> Meaning, Definition and objectives of a Sound Financial Plan – Determinants of Financial Plan, Steps on Financial Planning.	14



	<p><b>Capitalization:</b> Meaning, Concepts and Types; theories of capitalization – Over capitalization, Under Capitalization and Fair Capitalization; Merits, Demerits and Remedies.</p> <p><b>Capital Structure and Financial Structure:</b> Significance of Capital Structure, Optimal Capital Structure, Operating and Financial Average-Point: Financial Break Even Point, computation of E.P.S. and Evaluation of Financial Plans</p> <p><b>Cost of Capital:</b> Meaning and Definition – classification, computation of Specific Cost of Capital: Cost of Equity, Cost of Debt, Cost Of Retained Earnings, and Cost of Preference Shares. Cost of Debt Before Tax and After Tax – Weighted Average Cost of Capital and Marginal Cost of Capital</p>	
IV	<p><b>Capital Budgeting</b> Meaning, Concept, Significance, Classification of Capital Budgeting Decisions- NPV, IRR Theory &amp; Practical Problems</p>	08
V	<p><b>Basic Concepts of Working Capital Management</b> Meaning, Definitions-Classification, Excess or Inadequate Working Capital-Merits and Dangers-Determinants of Working Capital Requirement, Working Capital Forecasting of Manufacturing and Trading Concern: Balance Sheet Approach and Operating Cycle Approach-principles of Working Capital Management –Working Capital Financing and Investment Policies.</p>	10

**TEXT BOOKS:**

1. Pandey I.M. - Financial Management, Vikas, Allahabad.
2. Khan and Jain - Financial Management, T.M.H., New Delhi.
3. Van Horne - Financial Management & Policy, P.H.I., New Delhi.
4. Maheshwari S.N. - Financial Management and Practice, Sultan Chand & Sons, New Delhi.

**REFERENCE BOOKS:**

1. Maheshwar & Gupta - Financial Management, Sultan Chand & Sons, New Delhi.
2. Kulkarni & Satyaprasad - Financial Management, Himalaya, Bombay.
3. Reddi and Appannaiah - Financial Management, Himalaya, Bombay.
4. Stanley Block - Foundations of Financial Management, T.M.H New Delhi.
5. Stephen A.Ross - Essentials of Corporate Finance Management, T.M.H. New Delhi.

Co-ordinator IQAC  
LINGARAJ COLLEGE  
BELAGAVI



PRINCIPAL  
LINGARAJ COLLEGE  
BELAGAVI



KLE SOCIETY'S  
LINGARAJ COLLEGE, BELAGAVI

(Autonomous)

B. Com - IV Semester

BCOM421: COMPUTER APPLICATION IN BUSINESS –III  
(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Develop the Concept of Algorithm, Flow Charts and C –Programming.
2. Learn Constants, Variables, Data Types, Operators, Expressions and Mathematical Functions of “C” Programming
3. Analyze the Decision Making, Branching and Looping with example programs.
4. Learn Functions of Passing Value, Structure and Union

**SYLLABUS**

UNITS	TOPIC	HOURS
Unit I	<b>Algorithms, Flowcharts and C- Programming</b> Steps involved in Problem Solving, Problem Definition, Analysis, Algorithms, Flowchart, Pseudo Code Coding, Running the Program, Debugging, and Testing Documentation.	5 Hrs
Unit II	<b>Overview of ‘C’</b> Introduction, Importance of ‘C’ Sample ‘C’ programs, Basic Structure of ‘C’ Programs, Programming Style, Executing a ‘C’ Program. <b>Constants, Variables and Data types:</b> ‘C’ Tokens, Keywords, and Identifiers Constants, Variables, Data Types, Declaration of Variables, Assigning Values of Variables, Defining Symbolic Constants. <b>Operators and expressions:</b> Arithmetic Operators, Relational Operator, Logical Operator, Assignment Operator, Increment and Decrement Operator, Conditional Operator, Bitwise Operator, Special Operator, Some Computational Problems, Type Conversion in Expressions, Operator Precedence and Associativity. <b>Mathematical functions managing input and output operator:</b> Input and Output Statements, Reading A Character, Writing	20 Hrs

	Characters, Formatted Input Formatted Output Statements.	
<b>Unit III</b>	<b>Decision Making, Branching and Looping</b> Decision making IF statements, simple IF statements, IF Else Statements, Nesting of IF ELSE statements, ElseIF ladder, Switch statement operators, GOTO statement. For loop and example programs, While and example programs, Do While Loop and example programs. <b>Arrays and string:</b> One Dimensional Array, Two Dimensional Arrays.	<b>15 Hrs</b>
<b>Unit IV</b>	<b>Function, Structure and Union</b> <b>Functions:</b> Function call by passing value, Function call by returning value, Function call by passing and returning value and recursion. <b>Structure:</b> Structure, Array in Structures, Structure with Array, Difference between array and Structure. <b>Union:</b> Union, Difference between structure and union, Strings, File Handling.	<b>10 Hrs</b>

**LAB WORK**

**Practical:** C programs

**TEXT BOOK:**

1. Balguruswamy, "Programming in ANSI C", Tata McGraw Hill Education Pvt. Ltd, 6<sup>th</sup> Edition.
2. P.N.Vasu, "Computer Fundamentals and C Programming", Vikasa Publishing House Pvt. Ltd, 1<sup>st</sup> Edition 2011.

**REFERENCE BOOKS:**

1. Ashok N. Kamathane, "Programming with ANSI and Turbo C", Pearson Education, 4<sup>th</sup> Impression 2008
2. Paul Deitel and Harvey Deitel, "C How to Program", Bharat Prakashan, 6<sup>th</sup> Edition"
3. Herbert Schildt, "C: The Complete Reference", Tata McGraw Hill Education Pvt. Ltd, 4<sup>th</sup> Edition
4. P.B.Kotur, "Computer Concepts and C Programming", Sapna Book House (P)

Co-ordinator ICAC  
LINGARAJ COLLEGE  
BELAGAVI



PRINCIPAL  
LINGARAJ COLLEGE  
BELAGAVI

**KLE Society's**  
**LINGARAJ COLLEGE, BELAGAVI**  
**(Autonomous)**

**B. Com IV Sem**

**BCOM422: BUSINESS STATISTICS - II**

(Revised (17) Syllabus w.e.f. 2017-18 and onwards)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Make analysis of Time Series and Measurements of Secular Trend
2. Learn and practice the concept of index numbers, price relatives' method, tests and cost of living price index numbers
3. Understand the concept, approaches and laws of probability
4. Understand the random variables and mathematical expectations
5. Learn types of theoretical distribution- binomial, poisson and normal distribution

**SYLLABUS**

Unit	TOPICS	Hours
I	<b>Analysis of Time series:</b> Definition of time series, examples for a) Time Series, Components of Time Series, Illustrations, Utility b) Measurement of Secular Trend: Graphic Method, Method of Moving Averages, Least Squares Method – Fitting of Linear, Quadratic & Exponential Trend to The Data	10 Hours
II	<b>Index Numbers:</b> a) Definition, Uses and Limitations of an Index number, Methods of Constructing Index Numbers of Price and Quantities, Problems Involved in The Construction of Index Numbers, Types of Index Numbers - Price, Quantity & Value b) Simple Aggregate and Price Relatives Method, Weighted Aggregate and Weighted Average of Relatives Method, Important Types of Weighted Index Numbers: Laspeyre's, Paasche's, Marshall- Edgeworth, Fisher's, Method of Obtaining Price and Quantity Index Numbers,	15 Hours



	<p>c) Tests for Index Numbers, Time Reversal Test, Factor Reversal Test for Index Numbers,</p> <p>d) Cost of Living Price Index Number: Problems involved in the Construction of Cost Of Living Index Number, Uses, and Limitations, Aggregative Expenditure Method and Family Budget Method for The Construction of Cost of Price Index Numbers.</p>	
III	<p><b>Elements of Probability:</b></p> <p>a) Introduction to Probability, Random experiment, Sample space &amp; events,                  b) Classical, Statistical &amp; Axiomatic approaches to probability.                  c) Statements of complimentary law &amp; additive laws of probability, conditional probability &amp; multiplication theorem</p>	10 Hours
IV	<p><b>Random variables and Mathematical Expectation:</b></p> <p>a) Definition of a Random Variable, Probability Mass Function, Joint &amp; Marginal Probability Functions.                  b) Mathematical Expectation &amp; Variance of A Discrete Random Variable.                  c) Statements of Addition &amp; Multiplication Theorems of Expectation</p>	15 Hours
V	<p><b>Theoretical Distributions:</b></p> <p>a) Definition, Example, Properties and Applications of Binomial Distribution, Poisson Distribution and Normal Distribution.</p>	

**TEXT BOOKS:**


1. S. C. Gupta : Fundamentals of Statistics
2. R. H. Dhareshwar : Business Statistics – Volume 1 ..
3. Raj Mohan : Statistics – Volume 1 & 2

**REFERENCE BOOKS:**

1. Shenoy & Sahai : Business Statistics
2. Levine : Statistics for Managers using Microsoft Excel.
3. G. Srinivasa / Deepa George : Business Mathematics & Statistics
4. R. S. Agarwal : Quantitative Aptitude

  
 Co-ordinator IQAC  
 LINGARAJ COLLEGE  
 BELAGAVI



  
 PRINCIPAL  
 LINGARAJ COLLEGE  
 BELAGAVI

**KLE Society's  
LINGARAJ COLLEGE, BELAGAVI**

**(Autonomous)**

**B. Com IV Sem**

**BCOM423: COMMERCIAL ARITHMETIC - II**

**(Revised (17) Syllabus w.e.f. 2017-18 and onwards)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand the Concept of Simple Interest and Compound Interest.
2. Understand Installment Buying and Annuities.
3. Learn the Concept of Partnership and able to solve the Problems on Partnership.
4. Implement the knowledge of Joint Stock Companies in real life.
5. Solve Work Problems involving Speed. Calculate time taken given speed and distance travelled. Interpret speed as the distance travelled per unit of time.

**SYLLABUS**

Unit	TOPICS	Hours
I	Simple & Compound Interest, Depreciation	10 Hours
II	Installment Buying and annuities	10 Hours
III	Partnership a) Sharing of profit and losses b) Interest on capital drawings c) Calculation of goodwill on admission of new partner	10 Hours
IV	Joint Stock Companies a) Shares & Stocks b) Issue and redemption of debentures c) Payment of Dividend d) Issue of bonus share	10 Hours
V	Time & Work, Time & Distances	10 Hours

**TEXT BOOKS:**

1. Iyer and Berry – Commercial Arithmetic

**REFERENCE BOOKS:**

1. Shenoy & Sahai : Business Statistics
2. Levine : Statistics for Managers using Microsoft Excel.
3. G. Srinivasa / Deepa George : Business Mathematics & Statistics
4. R. S. Agarwal : Quantitative Aptitude



  
PRINCIPAL  
LINGARAJ COLLEGE  
BELAGAVI

  
Co-ordinator IQAC  
LINGARAJ COLLEGE  
BELAGAVI

K.L.E. Society's

# LINGARAJ COLLEGE, BELAGAVI

(AUTONOMOUS)

B.COM. - IV Semester

Kannada MIL

SYLLABUS

BCOM401: - SAMAKALINA KANNADA SAHITY PATARIKE-IV

(With effect from 2017 -18 To 2019-20)

Teaching hours per week – 5

Maximum Marks : 100 Marks

Semester End Examination : 70 Marks

Duration : 3 Hours

Internal Assessment : 30 Marks

Outcomes: ಫಲಿತಗಳು

1. ನಡುಗನ್ನಡ ಸಾಹಿತ್ಯವನ್ನು ಪರಿಚಯಿಸಿದೆ
2. ವಚನ ಸಾಹಿತ್ಯದ ಅಧ್ಯಯನದ ಮೂಲಕ ಜ್ಞಾನವನ್ನು ಹೆಚ್ಚಿಸಿದೆ.
3. ವಚನಕಾರರ ಬದುಕಿನ ಕ್ರಮದ ಅರಿವು ಮೂಡಿದೆ.
4. ಹೊಸಗನ್ನಡ ಸಾಹಿತ್ಯದಲ್ಲಿ ಕಾವ್ಯಗಳ ಪ್ರಾಮುಖ್ಯತೆ ತಿಳಿದಿದೆ.
5. ಕನ್ನಡ ಭಾವಗೀತೆಗಳನ್ನು ಪರಿಚಯಿಸಿದೆ

Unit	Syllabus Proposed for the Academic year 2016-17
I	<p>ಭಾಗ-I</p> <p><b>ವಚನಗಳು</b></p> <p>1.ಬಸವಣ್ಣನವರ ವಚನಗಳು</p> <ol style="list-style-type: none"><li>1. ಉಳ್ಳವರು ಶಿವಾಲಯವ ಮಾಡಿಕರು</li><li>2. ಕಲ್ಲ ನಾಗರ ಕಂಡಡೆ ಹಾಲನೆಯೆಂಬರು</li><li>3. ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ</li><li>4. ಲೋಕದ ಡೊಂಕ ನೀವೇಕೆ ತಿದ್ದುವಿರಿ?</li><li>5. ದಯವಿಲ್ಲದ ಧರ್ಮದೇವುದಯ್ಯಾ?</li><li>6. ಮನವೇ ಸರ್ವ, ತನುವೇ ಹೇಳಿಗೆ</li><li>7. ಮನೆಯೊಳಗೆ ಮನೆಯೊಡೆಯ ಇದ್ದಾನೋ</li><li>8. ಮರಕ್ಕೆ ಬೇರು ಬಾಯಿ ಎಂದು ತಳಕ್ಕೆ</li><li>9. ಮರನೇರಿದ ಮರ್ಕಟಿನಂತೆ</li><li>10. ವಿಷಯವೆಂಬ ಅಸುರನೆನ್ನ ಮುಂದೆ ತಂದು</li></ol> <p>2.ಅಕ್ಕಮಹಾದೇವಿ ವಚನಗಳು</p> <ol style="list-style-type: none"><li>1. ಅಕ್ಕಕೇಳಿ ಅಕ್ಕಯ್ಯಾ</li><li>2. ಚಲಿಮಿಲಿ ಎಂದು ಓದುವ ಗಿಳಿಗಳಿರಾ</li><li>3. ತರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ</li></ol>



4.	ಬೆಟ್ಟದ ಮೇಲೊಂದು ಮನೆಯ ಮಾಡಿ
5.	ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ
6.	ಮರಮರ ಮಧಿಸಿ ಕಿಚ್ಚು ಹೊತ್ತಿ
7.	ರತ್ನದ ಸಂಕೋಲೆಯಾದಡೆ
8.	ಸಂಸಾರವೆಂಬ ಹಗೆಯಯ್ಯ ಎನ್ನ ತಂದೆ
9.	ಬಲ್ಲಿದ ಹಗೆಯವ ತೆಗೆವನದಬರ
10.	ಭವದ ಬಟ್ಟೆಯ ದೂರವನೇನ ಹೇಳುವೆನಯ್ಯ

ಆಕರ ಗ್ರಂಥಗಳು:

1. ಬಸವಣ್ಣನವರ ವಚನ ಸಂಪುಟ - ಡಾ. ಎಂ.ಎಂ. ಕಲಬುರ್ಗಿ (ಸಂಪಾದಕರು) ಕನ್ನಡ ಮಸ್ತಕ ಪ್ರಾಧಿಕಾರ 1993
2. ಶಿವಶರಣೆಯರ ವಚನ ಸಂಪುಟ - ಡಾ. ವೀರಣ್ಣ ರಾಜೂರ (ಸಂಪಾದಕರು) ಕನ್ನಡ ಮಸ್ತಕ ಪ್ರಾಧಿಕಾರ 1993

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI



K.L.E. Society's  
**LINGARAJ COLLEGE, BELAGAVI**  
 (AUTONOMOUS)  
 DEPARTMENT OF ENGLISH  
 B.A IV Semester  
 Basic English  
**SYLLABUS**  
 (With effect from 2017-18 and onwards)

Teaching hours per week – 5

Maximum Marks : 100 Marks  
 Semester End Examination : 70 Marks  
 Duration : 03 Hours  
 Internal Assessment : 30 Marks  
 Hours of Teaching : 50 Hours

**Course Outcome**

- CO 1: They develop emotional, and intelligent quotient and civic sense  
 CO 2: Pupils develop their creative writing skills  
 CO 3: Students improve their reading and writing skills  
 CO 4: Students will be able to review Cinematic adaptation of literary text

UNITS	Syllabus	HOURS
Unit I	<b>Fiction and Poem</b> <ul style="list-style-type: none"> <li>• Little Women <i>Louisa May Alcott</i></li> <li>• A Rime of the Ancient Mariner <i>S T Coleridge</i></li> </ul>	30 Hours
Unit II	<b>Unit II: Grammar and Composition</b> <ul style="list-style-type: none"> <li>• Jumbled words</li> <li>• Précis writing</li> <li>• Essay writing</li> </ul>	10 Hours



Unit III	<b>Unit III Phonetics</b> <ul style="list-style-type: none"><li>• Word stress</li></ul>	10 Hours
----------	---	----------

**Reference:**

- Academic Writing - IlonaLeki
- English Language And Linguistics – H. S. Sinha
- A Text of English Phonetics for Indian Students – P Balasubbramanian
- What is Linguistics? - Crystal, David (Chapters 1-3)
- Grammar, Composition and Vocabulary - G Shankaran

*Lythi*  
Co-ordinator IQAC  
LINGARAJ COLLEGE  
BELAGAVI



*[Signature]*  
PRINCIPAL  
LINGARAJ COLLEGE  
BELAGAVI



**KLE's Lingaraj College, Belagavi**  
**(Autonomous)**  
**Department of Economics**  
**B.Com: V-Semester**  
**Subject: BCOM524-Industrial Economics**  
(w.e.f. 2015-16 and onwards)

**SYLLABUS**

Teaching hours per week - 4

**Maximum Marks: 100 Marks**  
**Semester End Examination: 70 Marks**  
**Internal Assessment: 30 Marks**

**Course Outcome: (52 Hours)**

**At the end of this course students will be able:**

**CO 1:** To enhance the students understanding about the functioning of market led economy in the competitive industrialized era.

**CO 2:** To know concept of Market Concentration, Industrial Combinations, Mergers, Amalgamations and Takeovers.

**CO 3:** To develop understanding of economies like India is in fact 'Factory' where there is abundance of semi-skilled and unskilled labour power.

**CO 4:** To acquaint students with Industrial Policies of India, its role in nation development, LPG and E-commerce in India.

Sl. No.	Unit	No. of Hours
<b>Unit I</b>	Meaning and Definition of Industrial Economics-Need for Industrialisation -Factors affecting Industrialisation Industrial Location-Meaning, Location Theories-Weber and Sargant Florence-Factors affecting Location. Split in Location	<b>12Hrs</b>
<b>Unit II</b>	Market Concentration and Industrial Combinations: Meaning and Measurement of Market Concentration. Industrial Combinations-Horizontal and Vertical. Mergers, Amalgamations and Takeovers.	<b>12Hrs</b>
<b>Unit III</b>	Industrial Productivity and Efficiency-Meaning and Measurement of Productivity, Scope and Significance of Productivity, Factors Influencing Productivity. National Productivity Council.	<b>10Hrs</b>
<b>Unit IV</b>	Industrial Finance-Meaning, Sources-Institutions Providing Industrial Finance in India.-IFCI, SFC's, IDBI, SIDBI, EXIM BANK and MUDRA.	<b>10Hrs</b>
<b>Unit V</b>	Industrial Policy of 1991-New Economic Policy - LPG. E-commerce in India.New Industrial Policy of 2016	<b>08 Hrs</b>
<b>Tests, Seminars, Group Discussion, Case Analysis, Field Visits, Projects etc</b>		



**SUGGESTED READINGS:**

1.	K. V. Sivayya & V. B. M. Dar:	Indian Industrial Economy: S. Chand & Company Ltd., New Delhi.
2.	A.B.N. Kulkarni & A.B. Kalkundrikar	Industrial Economics – 2008: R.Chand & Co., New Delhi.
3.	RuddarDatt and K. P. M. Sundaram	Indian Economy: S. Chand & Company Ltd. New Delhi.
4.	Bharatwal R.R.	'Industrial Economics'
5.	Ranganath Chari and Lekhi	'Indian Industrial Economy'
6.	Dhar P.K.	'Indian Industrial Economy'
7.	Cherunilam F.	Industrial Economics: Indian Perspective, Himalaya Publishing House, Mumbai.
8.	Kuchal S.C.	Industrial Economy of India, Chaitanya Publishing House, Hyderabad.

*[Signature]*  
Co-ordinator, IGAC  
LINGARAJ COLLEGE  
BELAGAVI



*[Signature]*  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI  
(Autonomous)**

**B. Com - V Semester**

**BCOM529-GOODS AND SERVICES TAX**

(Revised (17) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Equip students with the application of principles and provisions of CST, Customs, Central Excise, VAT, Service Tax Laws.
2. Provide an insight into practical aspects of the provisions of tax laws to various situations.
3. Identify and analyze the reasons for various laws under Indirect Tax system
4. Acquire conceptual knowledge of basics of Customs Law
5. Acquire conceptual knowledge of basics of GST

**SYLLABUS**

UNITS	TOPIC	HOURS
Unit I	<b>Unit-1 Introduction :</b> Indirect taxes: Meaning, Advantages and Disadvantages, Introduction to GST – Background (Taxes under present laws v/s taxes under GST) , Salient features, Objectives, Advantages and Disadvantages and Constitutional aspect, Transition issues like Training, Pricing Analysis, GST Impact.	10Hrs
Unit II	<b>Composition of GST:</b> Application of CGST and SGST law, GST Network - GST Council, (Authorities, Assessment, Refund, Recovery, Appeal, Investigation, Return Filing, Tax payment) anti profiteering measures	10Hrs
Unit III	<b>Procedure relating to levy of GST:</b> Registrations, Job work u/s 43(A), Concept of supply including composite and mix supplies Interstate and Intra -state supply, Exemptions from GST	10 Hrs
Unit IV	<b>Accounts and records :</b> Basic concept of e- ledger system- GST tax ledgers, Debit note, Credit note, e- way bill, CPIN, CIN, EFPB, Collection of taxes including reverse charges, GST online return filing forms	10 Hrs

Unit V	<b>Practical utility:</b> Simple problems on GST calculation, compliance rating	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. V.S.Datey : Indirect Taxes, Law and Practice
2. T.N. Manoharan : Income Tax Law including VAT Service Tax, Snow white publications

**Reference Books:**

1. Taxman's : (2013) 26<sup>th</sup> Edition CENVAT Law and procedure
2. Taxman's : (2013) 26<sup>th</sup> Edition Central Excise Manual
3. R.K. Jain : Customs Law Manual.
4. Karnataka Value Added Tax Act 2003 published by Karnataka Law Journal publication.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**BCOM522 – PRINCIPLES AND PRACTICE OF  
AUDITING**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Equip students with the Application of Audit Principles and Provisions Required for Audit
2. Detect and Prevent the Errors and Frauds
3. Ensure transparency and accuracy of business dealings.
4. Acquire conceptual knowledge of technical aspects in Auditing
5. Acquire conceptual knowledge of preparation of Audit Report

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Nature of Audit:</b> Meaning, Definition and Concepts of Auditing, Objectives of Audit, Kinds of Audit, Advantages and Disadvantages of Audit, Qualification and qualities of an Auditor.	12 Hrs
Unit II	<b>Audit Procedure:</b> Basic principles governing an audit, planning an audit, Working papers, audit evidence, materiality, audit sampling and audit risk.	08 Hrs
Unit III	<b>Evaluation of Internal Control:</b> Meaning, need, Limitations and Stages in Evaluation of Internal Control.	06 Hrs
Unit IV	<b>Auditing in Computerized Information System Environment:</b> Meaning of CIS, Approaches of Computer auditing, distinction between manual accounting audit and computerized accounting audit, Characteristics of CIS Environment, computer frauds and computer virus.	12 Hrs




Unit V	<b>Audit of Financial Statements and Auditor's Report:</b> Audit of financial statements; Verification of profit and loss account and Balance sheet items (in brief) Auditor's Report: Meaning, Importance, Distinction between reports and certificates, contents of audit reports, types of audit reports and their specimen.	12Hrs
	Assignment: Report of interpretation on P&L A/c., Balance Sheet, Auditors report of a particular company. Tests, Seminars and Field visits	50 Hrs
	Total	

**Text Books:**

1. Tondon : Practical Auditing.
2. Kamal Gupta : Fundamentals of Auditing, TMH, New Delhi

**Reference Books:**

1. Batra and Bangardia : Text Book of Auditing, TMH, New Delhi.
2. Saxena&Saravaravel : Practical Auditing, Himalaya Publishing House, ombay.
3. Saxena, Reddy, : Essentials of Auditing. Appannaiah&Shollapur, Himalaya Publishing House, Bombay.
4. Kurt Pany : Auditing, TMH, New Dehli.
5. D.R.Camichael : Auditing Concepts and Methods, TMH, New Delhi.
6. Setter Howard : Auditing Principles, PHI, New Delhi.
7. L.K.Shukla : Auditing Principles & Practice, Taxman Law's New Delhi.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**BCOM523 – HUMAN RESOURCE MANAGEMENT**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Know the basic conceptual of HR Management being practiced in general by the business enterprises.
2. Acquire conceptual knowledge of basics of HR.
3. Acquire the knowledge regarding the avenues of the recruitment, the selection process, the compensation, calculation etc.
4. H.R.M helps in gaining confidence for facing interviews for personality development and if they are selected in the H.R.Department or payroll section, they can discharge their duties more effectively and efficiently
5. H.R.M is a core subjects even if they start their own enterprises, they can manage their H.R.

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Human Resource Management:</b> Meaning, Objectives, Functions, Significance of Human Resource Management. Difference between HRM and PM and HRD. Essential elements of HRM. HRM planning.	08 Hrs
Unit II	<b>Human Resource Planning:</b> Recruitment and E-Recruitment: Meaning, Factors influencing Selection: Meaning, steps in Selection Process Placement and induction Meaning and importance.	10 Hrs
Unit III	<b>Human Resource Development:</b> Meaning, Definition and Features of HRD, Need, Objectives and functions of HRD. Training: Meaning, Objectives, types of Training, Advantages of Training.	10 Hrs
Unit IV	<b>Performance Appraisal:</b> Meaning, Need, Objectives, steps involved in performance appraisal	10 Hrs



	and methods of Performance Appraisal.	
Unit V	<b>Career Development:</b> Etiquettes of Group Discussion, Areas of Reasoning Ability, Interview skills and Data Interpretation, Aptitude Test.	12 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**

- 1) Dr. H. O. Halasagi – Human Resource Management, Gadag
- 2) P.SubbaRao :Personnel and Human Resource Management, HPM, N. Delhi.
- 3) Ashwathappa :Human Resource & Personnel Management, TMH, New Delhi.

**Reference Books:**

- 1) Fisher Schoenfield :Human Resource & Personnel Management, AIPD, Chennai.
- 2) Snail & Holden :Human Resource & Personnel Management; McMillan India, Ltd., New Delhi.
- 3) Edwin Flippo :Personnel Management, McGraw Hill International Edition, New York.
- 4) Anuradha Sharma & AradhanaKhandekar : Strategic Human Resource Management, Sage Publication, ND.
- 5) T.V.Rao : Human Resource Management, Sage Publication New Delhi.



*[Signature]*  
Co-ordinator  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**Specialization Group – A**

**(Costing and Taxation)**

**BCOM5251 – COST ACCOUNTING – I**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Understand various components of total cost of a product i.e. direct & indirect cost and fixed & flexible cost
2. Determine various levels of material i.e. reorder level, minimum level, maximum level & EOQ for managing working capital.
3. Use methods of time-keeping & time-booking and manage idle & overtime Remuneration and incentives
4. Understand the features of overhead or indirect cost of production and basis of allocation and apportionment
5. Use cost-sheet to compute unit cost of product and computing tender price of a product.

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Concept of Cost:</b> Accountants and Economists. Meaning of cost Accounting, Objectives and functions: Distinction between cost and financial accounting, Merits of cost accounting.	06 Hrs
Unit II	<b>Classification of Costs:</b> Elements, Nature, Functions, Behaviour, Identification, Controllability of Cost. Managerial Concepts of Cost; Relevant Cost, Imputed Cost, Opportunity Cost; Junk Cost, Implicit Cost Meaning and Importance of Cost Sheet. Preparation of Cost Sheet.	08 Hrs
Unit III	<b>Material Cost Control:</b> Meaning, Objective and Significance of Material Cost Control. Purchase Department, Procedure in Purchasing, Levels of Materials: Minimum Level, Maximum Level, Reordering And Danger Levels. EOQ-Concept and Computation of EOQ. Stores control, Methods of Pricing Issues; FIFO and LIFO, Weighted Average Method, Base Stock Method.	12 Hrs




Unit IV	<b>Labour Cost Control:</b> Meaning, Objectives and Significance of Labour cost control. Methods of Time keeping and Time booking. Treatment of idle time and overtime wages. Wage payments methods: Time rate and Piece rate, Straight Piece rate, Merrick's multiple Piece rate. Incentive Wage Plans: Need and importance Halsey, Rowan Premium plans.	12 Hrs
Unit V	<b>Overhead Cost Control:</b> Primary and Secondary distribution of overhead, Simultaneous equation method and Repetition method, Re-apportionment of Service Department Costs to Production Departments Absorption of Overheads; Meaning, Procedure and Methods of Absorption, Labour Hour Rate, and Machine Hour Rate.	12 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. Dr. G. B. Baliger : Cost Accounting, Ashok Prakashan – Hubli
2. Dr. G. H. MahadevSwami – Cost Accounting
3. Dr. Jain And Narang – Elements of Cost Accounting

**SUGGESTED READINGS**

1. Jawaharlal - Cost Accounting, T.M.H., New Dehli.
2. Rayadu - Theory and problems in Cost Accounting, T.M.H., N. Dehli.
3. Pattanshetti and Palekar - Cost Accounting, R.Chand, New Dehli.
4. Horngren et al - Cost Accounting, P.H.I., New Dehli
5. Williamson - Cost Accounting, P.H.I., New Dehli
6. Jain & Narang - Cost Accounting, Kalyani, New Dehli
7. Agrwal M.L - Cost Accounting, Sahitya Bhawan, Agra.
8. Maheshwari S.N - Cost Management Accounting, Sultan Chand & sons, New Dehli.
9. Nigam & Sharma - Cost Accounting, Himalaya Bombay.
10. Saxena & Vashist - Cost Accounting, Sultan Chand & sons, New Dehli.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**Specialization Group – A  
(Costing and Taxation)**

**BCOM5252 – INCOME TAX - I**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Define the important definition of terms as per Income Tax Act 1961.
2. Make use of U/S 10 and Tax Free Incomes.
3. Make use of Sec 15,16 and 17 of Income Tax Act provisions relating to computation of salary income of an individual.
4. Make use of Income Tax Act to compute taxable income from house property under Sec 23 to 27 of Income Tax Act.
5. Make use of Income Tax Act to assess taxable income from business and profession.

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>(a)Introduction:</b> Brief history of Income-Tax, Legal frame work Meaning and terms used: Person, Assessee assessment, Assessment year previous year income, Total income, Gross Total Income, Assessing officer <b>(b)Residential Status:</b> Rules for determining residential status of individual. HUF firm-Incidence of Tax-Practical Problems.	8 Hrs
Unit II	<b>Tax Free Incomes U/s 10:</b> Section 10(1),10(2),10(2A),10(5),10(10),10(10A),10(10AA),10(10B),10(10C),10(D),10(11),10(12),10(13),10(13A),10(14),10(15),10(34)	08Hrs
Unit III	<b>Income From Salary:</b> Salary, Allowances-Perquisites and retirement benefits-Deductions u/s 16- Computation of salary income-practical problems.	14Hrs
Unit IV	<b>Income From House Property:</b> Annual Value-Let out property-Self occupied property Deductions u/s	10 Hrs



	24-Computation of House property income Practical Problems.	
Unit V	<b>Income From Business Profession:</b> Depreciation: Meaning of Depreciation, Block of Assets, Written down value. Problems. Depreciation and other permissible expenses-Disallowed expenses, incomes and expenses of illegal business Computation of business income. Income from Profession: Computation of income of Doctors, Chartered Accountants, Civil engineers and Lawyers.	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**SUGGESTED READINGS:**

1. M.B.Kadkol : Income Tax, Renuka, Hubli.
2. Bhagavati Prasad : Direct Taxes, New Age, New Delhi.
3. V.A.Patil : Income Tax
4. Gour&Narang : Income Tax Law and Practice, Kalyani, New Delhi.
5. Singhania V.K : Direct Taxes-Law and Practice, Taxman Publications, New Delhi.



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**Specialization Group – B  
(Banking and Insurance)**

**BCOM5261 – INDIAN BANKING –I**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Understand the basic conceptual of Banking System
2. Study trade and finance in India
3. Explain about theoretical aspects of banking and its practical approach
4. Evaluate the use of computers in Indian Banking practice
5. Apply the traditional banking system in modern perspective

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Evolution of Banking Institutions:</b> Origin of Banks: Development of Banking Institutions: Classification of Banks. Commercial Banking Principles. Earning Assets of Bank, Non-Performing Assets.	12 Hrs
Unit II	<b>Banking Systems:</b> Branch Banking and Unit Banking. Chain Banking and Group Banking. Deposit Banking, Investment Banking.	08 Hrs
Unit III	<b>The Banking Regulation Act:</b> Scheme of the Act; Application of the Act. Management and control. Assets of a Banking company, Powers of RBI: Accounts and Audit.	10 Hrs
Unit IV	<b>The Reserve Bank of India:</b> Organization of the Bank, Functions of the Bank, Central Banking Functions, Superiority Functions. Control of credit by the Reserve Bank. Commercial Banks and the Reserve Bank.	12 Hrs
Unit V	<b>The State Bank of India.</b> Establishment of SBI, Share Capital, Shares, Management, Business	08 Hrs




	of SB. Funds, Accounts and Audit. SBI(Subsidiary Banks) Act.	
	Tests, Seminars, Group Discussions, Case Analysis & Project and Field visits	
	Total	50 Hrs

**SUGGESTED READINGS:**

1. Maheshwari S. N : Banking Law and Practice, Kalyani Publisher, New Delhi.
2. Shekar K.C : Banking Theory, Law and Practice.
3. Sundaram KPM : Money, Banking and International Trade.
4. Varshey : Banking Law and Practice. Sultan Chand and Sons, New Delhi.
5. G.B,Baligar : Banking Law and Practice. Ashok Prakashan, Hubli.
6. Lall Nigam B.M : Banking Law and Practice. Konark Publisher, New Delhi.

  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI





**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**Specialization Group – B  
(Banking and Insurance)**

**BCOM5262 – INSURANCE - I**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Face increasing Risks and Uncertainties of man in this modern world
2. Understand device which a man to learn to meet against the losses of in evitable contingencies of loss.
3. Study the Role of Insurance in the socio-economic prosperity of a country.
4. Understand how it protects the farmer against flood, fire, storm etc.,
5. Understand how insurance is a means of security against the risk of fire or perils of sea.

**SYLLABUS**

UNITS	TOPIC	HOURS
Unit I	<b>Nature of Insurance:</b> Insurance Contracts, Legal principles of Contract. Scope of Insurance, Subject matter of Insurance, IRDA- Objectives and functions.	10 Hrs
Unit II	<b>Concept of Risk:</b> (General Insurance) Loss prevention and Risk Management. Nature and sources of Risk, Classification of risk, Expectation of Loss.	10 Hrs
Unit III	<b>Principles of Life Insurance:</b> Life Insurance In India. Objectives of LIC of India, organizational set up, public and private insurance, companies, types of life policies, Prices of life insurance policies.	12 Hrs
Unit IV	<b>Practice of General Insurance:</b> Insurance agencies- Intermediaries. Structure of Commission; Pricing of general insurance product, Public and private insurance companies.	12 Hrs



*Department of Commerce – V Semester*

Unit V	TAC-Tariff Advisory Committee. Legal Environment-Insurance Act. Motor vehicle Act: Marine Insurance Act.	06 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. M.J.Mathew : Principles and Practice of Insurance.
2. G.S.Panda, Ghanshyam : Principles and Practice of Insurance.

**SUGGESTED READINGS:**

1. Katayal, Rakesh, Inderjit Singh, Arora S. : Insurance
2. Inderjit Singh : Text Book of Insurance
3. Verhese A.M : Book of Insurance Madhavan T.V.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI

**KLE Society's  
LINGARAJ COLLEGE, BELAGAVI**

**(Autonomous)**

**B. Com - V Semester**

**Specialization Group – C  
(Advanced statistics)**

**BCOM5271 - STATISTICS FOR MANAGEMENT**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Update the students with emerging *trends and techniques* to compete in this competitive world.
2. Equip the students with techniques for *data analysis* which is the most important function of the *management*.
3. Exploit the emerging opportunities in the *insurance business* and to play a key role of *Actuaries*.
4. Educate students to gear up to face the challenges of *liberalization, privatization and globalization*.
5. Develop graduates with *numerical skills* needed in the field of *research* in higher education.

**SYLLABUS**

UNITS	TOPIC	HOURS
Unit I	<b>Use of Statistical Techniques.</b> In Managerial Decision Making. Data Interpretation	08 Hrs
Unit II	<b>Probability :</b> Concept and Definition – Relevance to Management. Sample space and events. Rules of Probability. Random Variables, Mathematical Expectation, Theorems of Expectations(without proof).Problems based on expectation & variance. Concept of Probability Distribution. Theoretical Probability Distributions : Binomial, Poisson and Normal. Problems on it.	12 Hrs
Unit III	<b>Theory of Sampling:</b> Concept and Definitions. Census and Sampling. Simple random sampling, Stratified sampling, Systematic sampling and multistage	06 Hrs



	sampling. Determination of sample size.	
Unit IV	<b>Testing of Hypothesis:</b> Introduction to Hypothesis Testing. Procedure of Testing Hypothesis. Type I and Type II errors. Z-Test, t-test, Chi-Square Test and F-test.	12 Hrs
Unit V	<b>Analysis of Variance :</b> Introduction, Definition of Analysis of Variance. Assumptions to be made and use of ANOVA. One way classification : Mathematical Model for one way classified data, procedure for carrying out ANOVA with one factor of classification and problems. Applications of ANOVA Multivariate Techniques.	12 Hrs
	Tests, Seminars, Group Discussions, Case Analysis & Project and Field visits	
	Total	50 Hrs


S.No.	Title of Experiments	No. of Experiments
1	Applications of Probability	02
2	Applications of Expectation	01
3	Fitting of Theoretical Distributions & Applications	02
4	Large Sample Tests	01
5	Small Sample Tests	02
6	Analysis of Variance	02
	<b>Total</b>	<b>10</b>

**Text Books:**


1. Business Statistics : J. K. Sharma. Pearson Education, 2<sup>nd</sup> edition 2008.
2. Fundamentals of Statistics: S. C. Gupta. Himalaya Publishing House. 6/e 2004.

**SUGGESTED READINGS:**

1. Research Methodology: C. R. Kotari: Eastern Publications
2. Business Statistics : Sancheti and Kapoor. Sultan Chand and Sons – New-Delhi.
3. Business Statistics : Aggarawal and Bharadwaj. Kalyani New-Delhi.
4. Mathematics & Statistics : Goel and Goel. Taxmann New-Delhi.
5. Statistics for Business and Economics : Anderson, Sweeney, William. Thomson publishing, 9/e 2007.
6. Statistics : Levin and Rubin, Pearson 7e.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com - V Semester**

**Specialization Group – C  
(Advanced statistics)**

**BCOM5272 - QUANTITATIVE TECHNIQUES FOR MANAGEMENT - I**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Update the students with emerging *trends and techniques* to compete in this competitive world.
2. Educate students to gear up operational research and their techniques in decision making
3. Develop consistency in *logical reasoning and ability of decision making* in students.
4. Develop graduates with *numerical skills* needed in the field of *research* in higher education.
5. Prepare the students to have career as *quantitative technicians* which has remarkable weightage across the world.

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Quantitative Techniques:</b> Introduction and their field of application. Classification of Quantitative Techniques. Limitations of Quantitative Techniques	10Hrs
Unit II	<b>Introduction to Operations Research:</b> Meaning, Scope, Techniques, Characteristics and Limitations of O.R. Methodology and Models in O.R. (Only theory). Importance of O.R. Techniques in business and Industry.	10Hrs
Unit III	<b>Linear Programming Problem:</b> Construction of L.P. Model. Characteristics of L.P.P. Graphical Solution. Slack, Surplus and artificial variables. Simplex method. Big M-method. Duality. Economic interpretation of Dual Variables.	10 Hrs



Unit IV	<b>Assignment Problems:</b> Meaning and Definition of Assignment Problems. Hungarian Algorithm and examples on it. Travelling Salesman Problems.	10Hrs
Unit V	<b>Transportation Problem:</b> Meaning and Definition of Balanced and Unbalanced T.P. Finding feasible solution by NWCR, MMM and VAM. Optimum Solution – MODI Method.	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**PRACTICALS:**

S.No.	Title of Experiments	No. of Experiments
1	L,P,P, Graphical	01
2	Simplex Method	03
3	Assignment Problems	02
4	Travelling Salesman Problems	01
5	Transportation Problems	03

**Total 10**

**Total hours**

**Text Books:**

- 1) Quantitative Techniques for Managerial Decisions VOL – I ; L.C. Jhamb, Everest Publishing Home-Pune.,
- 2) Operations Research : J. K. Sharma. Mc Millan, India.

**SUGGESTED READINGS:**

- 1) Quantitative Techniques in Management : N.D. Vohra, Tata Mc. Grow Hill Publications 3/e, 4<sup>th</sup> reprint 2007.
- 2) Operations Research : P. K. Gupta and D. H. Hira. Sultan Chand and Sons, New-Delhi.
- 3) Operations Research : B. S. Goel, PragatiPrakashan, Meerut.
- 4) Operations Research: KantiSwaroop, P. K. Gupta and Manmohan. Sultan Chand and Sons, New-Delhi.
- 5) Operations Research: S. D. Sharma.

*Gyuti-*  
Co-ordinator for IQAC  
LINGARAJ COLLEGE  
BELAGAVI



*SM*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com V Semester  
BCOM521: COMPUTER APPLICATION IN BUSINESS - IV**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Use of accounting and business terminology in MIS
2. Explain the objective of financial reporting and related key accounting assumptions and principle
3. Students do possess required skill and can also be employed as Tally data entry operator.
4. Explain the objectives of financial reporting and related key accounting assumptions and principles
5. Inculcate professional skills to handle Tally Software.

**SYLLABUS**

<b>UNITS</b>	<b>SYLLABUS</b>	<b>HOURS</b>
<b>Unit I</b>	<b>System concepts and Management Information System</b> Definition of System, Characteristics, Business as a system, Component of a System, Type of system, Deterministic & Probabilistic system, Open & Closed systems, sub-systems, Overview of Business Functions in an organization. Concept of MIS, DATA, Sources of Data, Data Possessing, Information Requirements of different levels of organization, Desired Properties of Management Information, Role of a system Analyst & his responsibilities in an Organization.	<b>10 Hrs</b>



<b>Unit II</b>	<b>Accounting Information System</b> Basics of Accounting, Objectives and Merits of Computerized Accounting, Journal, Classifications of Accounts, Sundry Creditors, Sundry Debtors, Suspense Account, Practices and Preparation of Final Accounts, Computerized Accounting Information Systems. Difference between Manual and Computerized Accounting Information System.	<b>10 Hrs</b>
<b>Unit III</b>	<b>Tally:</b> Accounting Software, Architecture & Customization of tally, features of tally 9.1 version, configuration of tally, Components Of Gateway of tally, tally screens and menus, Button Bar, Shortcuts, Creating New Company, Altering/Deleting Company details, Inbuilt Groups, creation of group, Editing and deleting groups, creation of ledgers, Editing and deleting ledgers, Creating Multiple Ledgers, creating voucher types. Accounting vouchers, voucher entry, payment voucher, receipt voucher, contra voucher, calculation area.	<b>10 Hrs</b>
<b>Unit IV</b>	<b>Inventory:</b> Inventory information, Inventory Management, Creation of stock categories, Creation of stock groups, Creation of stock items, configuration and features of stock items, Editing and deleting stocks, usage of stocks in voucher entry. Units of Measurement, Simple Unit, Compound Unit, purchase voucher, sales voucher, debit note (Purchase Returned), credit note (Sales Returned), Accounting Invoice as voucher. Creation of cost category, creation of cost centers, Editing and deleting cost centers & categories, usage of cost category & cost centers in voucher entry, budget & control, Editing and deleting budgets, Multiple Godowns, Optional Voucher, Memorandum Voucher, Reversing Journal , Post-Dated Voucher, Value Added Tax (VAT), VAT calculation, VAT Classifications, VAT Rates, Input VAT, Output VAT, Enabling VAT calculation in Tally, Ledgers related to VAT, Voucher Entry considering VAT.	<b>12 Hrs</b>
<b>Unit V</b>	<b>Reports:</b> Day books- Balance sheet, Trial balance, Profit & loss account, ratio analysis, cash flow statement, fund flow statement, cost center report, Budgets show variance, Account Books, Statement of accounts(Statistics), Out standings, List of Accounts, VAT Reports.	<b>8 Hrs</b>

**LAB WORK**

**Practical: Tally**

**TEXT BOOKS:**

1. Asif K.K, S.V.Sanaki and C.A.Biradar, "Computer Applications in Business-IV" Revised addition

**REFERENCE BOOKS**

1. VisghnuPriya Singh, "Tally 9" ,Computect Publications Limited, Fourth Edition
2. A.K.Nadhani and K.KNadhani "TALLY ERP 9", BPB Publications, Revised

Co-Editor IQAC  
LINGARAJ COLLEGE  
BELAGAVI

LINGARAJ COLLEGE - (AUTONOMOUS)  
BELAGAVI  
PRINCIPAL  
LINGARAJ COLLEGE  
BELAGAVI



**KLE's Lingaraj College, Belagavi**  
**(Autonomous)**  
**Department of Economics**  
**B.Com: VI-Semester**  
**Subject: BCOM628-Public Economics**  
**(w.e.f. 2015-16 and onwards)**

**SYLLABUS**

Teaching hours per week - 4

Maximum Marks: 100 Marks  
Semester End Examination: 70 Marks  
Internal Assessment: 30 Marks

**Course Outcome: (52 Hours)**

**At the end of this course students will be able to:**

**CO 1:** To develop the knowledge of canons of taxation, principles and different types of taxes can be acquired by the students.

**CO 2:** To know the concept of taxable capacity and the different factors determining this capacity.

**CO 3:** Taxation being the largest source of revenue to the government, students will be able to understand its role in a developing economy along with the characteristics of a good tax system.

**CO 4:** To know concept of budget, types, classification, implementation as well as performance of government budget.

Sl. No.	Unit	No. of Hours
<b>Unit I</b>	Scope of Public Economics - Public Revenue - Sources - Distinction between Taxes and other Sources - Progressive- Proportional and Regressive Tax - Canons of Taxation, Taxable Capacity - Meaning and determinants.	<b>12Hrs</b>
<b>Unit II</b>	Direct and Indirect Taxes (GST)- Merits and Demerits - Incidence of Taxation - Impact, Incidence and Shifting of Tax - Effects of Taxation.	<b>10Hrs</b>
<b>Unit III</b>	Taxes Levied by Union Government - Personal Income Tax - Corporation tax -Capital gains Tax - Dividend tax - Interest Tax - Expenditure tax - Customs Duties -GST features.	<b>10 Hrs</b>
<b>Unit IV</b>	Taxes levied by State Governments - Tax on Agricultural Income - Professional Tax - (State Excise Duties - Motor Vehicles Tax- Taxes and Duties on Electricity and other Taxes) SGST - Recent Finance Commission and Recommendations thereof.	<b>10Hrs</b>
<b>Unit V</b>	Public Expenditure - Causes for Increase in Public Expenditure - Recent Union Budget - Deficit Financing in India - Causes and Effects - Public Debt - Types and Redemption. Parallel Economy - concept.	<b>10Hrs</b>
<b>Tests, Seminars, Group Discussion, Case Analysis, Field Visits, Projects etc</b>		

**SUGGESTED READINGS:**



1. Hugh Dalton, Principles of Public Finance - 1932 & 1961: Rowledge and Kegan Paul Ltd., London
2. R.A. Musgrave, 'The Theory of Public Finance'
3. M. L. Seth Macro Economics - 1998: Lakshmi NarainAgarwal, Educational Publishers, Agra.
4. M. L. Seth Money, Banking, Trade and Public Finance - 2005-06: Lakshmi NarainAgarwal, Educational Publishers, Agra.
5. M. L. Jingham, Public Finance & International Trade-2008: Vrinda Publications (p) Ltd. Delhi
6. K. P. M. Sundaram, Public Finance: Sultan Chand & Sons. 23, Daryaganj
7. D. M. Mithani, Modern Public Finance - 1998, Himalaya Publishing House, Mumbai.
8. R. K. Lekhi, Public Finance - 2000: Kalyani Publishers, Head Office: B-1/1292, Rajinder Nagar, Ludhiana.



*Lekhi*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester**

**BCOM620: PRINCIPLES OF MANAGEMENT ACCOUNTING**

**(Revised (15) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand the principles of Management Accounting and able to make decision making.
2. Analyze financial statement and prepare budget.
3. Analyze and demonstrate the use of fund and fund activities in financial decision making.
4. Analyze and demonstrate the use of cash and fund activities in budgeting.
5. Analyze different types of activity-based management tools.

**SYLLABUS**

UNITS	TOPIC	HOURS
Unit I	<b>Introduction:</b> Meaning, Definition and Origin of Management Accounting; Objectives and Functions; Differences between Financial and Management Accounting; differences of Management Accounting and Cost Accounting; advantages and disadvantages; Installation of Management Accounting Systems-steps involved; Tools and Techniques of Management Accounting.	10 Hrs
Unit II	<b>Financial Analysis and Interpretation:</b> Meaning and definition; difference between Analysis and Interpretation; objectives; Uses and Types of financial analyses; Tools of Financial Analysis-Common Size Financial Statements, Comparative Financial Statements and Trend analysis.	14 Hrs
Unit III	<b>Financial Ratio Analysis:</b> Meaning of Ratio and Ratio Analysis; need for Ratio Analysis classification of Ratios-Liquidity, Solvency, Efficiency and Profitability Ratios; Significance and Interpretation of Ratios; Computation of Ratios.	08 Hrs
Unit IV	<b>Funds Flow Statement:</b> Meaning of Funds and Funds Flow Statement; objectives, Steps	10 Hrs



	involved in preparation- Schedule of Change in Working Capital.	
Unit V	<b>Cash Flow Statement:</b> Meaning and objectives of Cash Flow Statement; steps involved in Preparation of Cash Flow Statement as per Accounting Standard - 3.	08 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**

1. **Dr. G. B. Baliger** : Principles of Management Accounting, Ashok Prakashan, Hubli
2. **Dr. GulludGud** : Principles of Management Accounting

**Reference Books:**

1. S.N. Maheshwari : Principles of Management Accounting, Sultan Chand and Sons, New Delhi.
2. I.M.Pandey : Principles of Management Accounting, Vikas Publications, N.Delhi.
3. M.Y.Khan & P.K.Jain : Management Accounting, Tata, Mcgraw Hill Publications, New Delhi.
4. Gupta and Sharma : Management Accounting Kalyani Publications, Lidhiana.
5. Bhabatosh Banerjee : Management Accounting and Financial Control, PHI
6. Vinayakam and Joshi : Principles of Management Accounting, Himalaya Publishing House, Mumbai.
7. Ravi M. Kishore : Management Accounting Taxman Publications, New Delhi.
8. Kulshresta and Ramanathan: Management Accounting, Sultan Chand & Sons.

*[Signature]*  
Co-ordinator IQAC  
LINGARAJ COLLEGE  
BELAGAVI



*[Signature]*  
PRINCIPAL  
LINGARAJ COLLEGE  
BELAGAVI

**KLE Society's**  
**LINGARAJ COLLEGE, BELAGAVI**  
**(Autonomous)**

**B. Com VI Semester**

**BCOM622: FINANCIAL SERVICES**

**(Revised (15) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand Concept of Fundamental Financial Concepts especially Role of Financial Services.
2. Understand the basic concept of lease financing and to compare and contrast leasing with other comparable financing options to appreciate the benefits to business.
3. Develop knowledge on the allocation of asset management and analyze the funding of financial resources for risk venture
4. Enhances learners' ability in dealing with Depository Services
5. Integrate the concept and apply on large scale even they can undertake factoring and credit rating activities

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Introduction:</b> Financial Services- Meaning, Nature, Characteristics and Types of Financial Services; Developing Financial Services; Role of Financial Services Industry in Economic Growth; Regulations of Financial Services.	10 Hrs
Unit II	<b>Lease Financing:</b> Meaning, features, types of leases; advantages and disadvantages of Leasing, Borrowing v/s Leasing, Evaluation of Lease Finance from the point of lessor and lessee; Tax, Legal and Accounting aspects AS-19 on Leasing.	10 Hrs
Unit III	<b>Mutual Funds and Venture Capital Financing:</b> Meaning, Objectives, Importance and Basic Classification of Mutual Funds; Mutual Funds in India – Structure of Mutual Funds Industry; Venture Capital Funds - Meaning, objectives and significance of Venture Capital Financing; Process and Methods of Venture Capital Financing.	10 Hrs



Unit IV	<b>Depository Services:</b> Meaning, objectives and significance of Depository Services; Origin and growth of depository services in India- NSDL and CDSL- Functions; Depository Participants- Functions performed.	10 Hrs
Unit V	<b>Factoring And Credit Rating:</b> Meaning, objectives and types of Factoring Services; Credit Rating- Meaning, objectives and significance of Credit Rating; Origin and growth of Credit Rating in India- Rating Agencies established and Symbols used by agencies; advantages and disadvantages.	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. Dr. S. O. Halasagi : Financial Services
2. M.Y.Khan : Financial services, Tata Mcgraw Hill Publications, New Delhi.

**Reference Books:**

1. Joseph Anbarasu Boominatha, Manoharan & Ganaraj : Financial Services, Sultan chand & Sons, New Delhi.
2. Avadhani V.A.: Marketing of Financial Services, Himalaya Publications Mumbai.
3. Batra G.S and Batra B.S.: Management of Financial Services, Deep & Deep Publications, New Delhi.
4. Donnelly & others : Marketing of Financial Services, Homewood IL, DQW-Jones, Irwin.
5. Pezzullo R.M.: Marketing of Financial Services, Macmillan India Ltd, New Delhi.
6. Srivastav R.M. : Indian Financial System, Risqi Publishers, Hyderabad.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester**

**BCOM623: BUSINESS LAWS**

**(Revised (15) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Demonstrate an understanding of the legal business environment of business.
2. Apply basic knowledge to business transaction.
3. Analyze the legal constraints on business as well as rights of the consumers.
4. Identify contract remedies and Demonstrate reorganization of the requirements of contract agreement.
5. Understand legality and statute of Indian Shop Act. It aids to impart knowledge about different laws in case of business

**SYLLABUS**

UNITS	TOPIC	HOURS
Unit I	<b>Law of Contract Part-I:</b> Nature of Contract, Offer and Acceptance, Consideration, Capacity to Contract, Free Consent, Void Agreement, Contingent Contracts.	10 Hrs
Unit II	<b>Law of Contract Part-II:</b> Performance of Contract, Discharge of Contract-Remedies for Breach of Contracts, Quasi Contract.	10 Hrs
Unit III	<b>The Consumer Protection Act-1986:</b> Functioning, Formation of IPA and Stages involved, need of CPA forums, District and National Forum.	08 Hrs
Unit IV	<b>Sale of Goods Act 1930:</b> Formation of Contract, Conditions and Warrantees, Right of an Unpaid Seller, Auction Sale, and Distinction on Between Right of Lien and Right of Stoppage in Transit.	12 Hrs
Unit V	<b>Indian Shop Act:</b> Marketing Regulations	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. N.D. Kapoor : Handbook of Industrial Law, Sultan Chand & Sons, New Delhi
2. R.C.Chawala : Commercial and Labour laws, K.C.Garg Kalyani Publishers, New Delhi.

**Reference Books:**

1. K.R Bulchandani : Business Law for Management, Himalaya, Bombay.
2. Saravanavel P. : Legal System in Business, Himalaya, Bombay.
3. G.K.Kapoor : Business and Economic Laws, Sultan Chand & Sons, N. Delhi.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester  
Specialization Group – A  
(Costing and Taxation)  
BCOM6251: COST ACCOUNTING – II**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Understand the concept of the process to compute total cost of a product belong to various production processes.
2. Understand concept of the operating cost to compute total cost of a service belong to various Service undertaking companies.
3. Accumulate total cost of a contract assigned.
4. Gains the knowledge about Process Costing to ascertain abnormal gain or loss
5. Gains the knowledge about application of Marginal costing to ascertain the Marginal Cost by differentiating between Fixed cost and variable cost.

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Unit Costing</b> Meaning Objectives; application of unit or output costing. Procedure; preparation of cost sheet. Job Costing; Meaning, Objectives, application of job order, procedure of job cost systems.	10 Hrs
Unit II	<b>Operating Costing:</b> Operating Cost sheet: Meaning and Objectives, Need of Operating Costing; Application, Cost Unit under Operating Costing, preparation of Cost Sheet of Transportation and Power Generation Units.	10 Hrs
Unit III	<b>Contract costing:</b> Meaning and features: Costing Procedure and Valuation of WIP, Computation of Profits of Incomplete Contracts,	12 Hrs
Unit IV	<b>Process Costing:</b> Meaning, Features and Applications; Treatment of Normal and Abnormal Losses, Abnormal Gain. Joint Products, and By-Products; Meaning, Objectives and Application, Accounting for Joint and By-	10 Hrs

	Products	
Unit V	<b>Marginal Costing:</b> Concept of Marginal Cost and Costing; Objectives and Significance. Break-Even-Analysis (BEP): Meaning, Objectives, assumptions and advantages and Limitations of Break Even Analysis. Contribution, P/V ratio, Margin of Safety and Angle of Incidence, Limiting Factors	08 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**

1. **Dr. G. B. Baliger** : Cost Accounting, Ashok Prakashan, Hubli
2. Jain & Narang - Cost Accounting, Kalyani, New Dehli

**Reference Books:**

1. Jawaharlal - Cost Accounting, T.M.H., New Dehli.
2. Rayadu - Theory and problems in Cost Accounting, T.M.H., New Dehli.
3. Pattanshetti and Palekar - Cost Accounting, R.Chand, New Dehli.
4. Horngren, etal. - Cost Accounting, P.H.I., New Dehli
5. Williamson - Cost Accounting, P.H.I., New Dehli
6. Agrwal M.L - Cost Accounting, Sahitya Bhawan, Agra.
7. Maheshwari S.N. - Cost Management Accounting, Sultan Chand & sons, New Dehli.
8. Nigam & Sharma - Cost Accounting, Himalaya Bombay.
9. Saxena & Vashist - Cost Accounting, Sultan Chand & sons, New Dehli.



*[Signature]*  
Co-ordinator of IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester  
Specialization Group – A  
(Costing and Taxation)  
INCOME TAX – II**

**(Revised (15) Syllabus w.e.f. 2017-18)**

**Teaching hours per week – 04**

**Maximum Marks: 100**

**Total Teaching Contact Hours - 50**

**Semester End Examination: 70 Marks**

**Internal Assessment: 30 Marks**

**Course Outcome:**

**At the end of this course students will be able to**

1. Familiar with the computation of capital gain. income from other sources.
2. Know about the aggregation of income and deduction under section 80C to 80U.
3. Acquaint the knowledge Set off and Carry Forward of Losses and Unabsorbed expenses.
4. Know about the assessment of individuals.
5. Develop the skill of computation of total income of assesses and their tax liability

**SYLLABUS**

<b>UNITS</b>	<b>TOPIC</b>	<b>HOURS</b>
Unit I	<b>Capital Gains and Income From Other Sources</b> Meaning of Capital Assets-Types of Capital assets Transfer-cost of acquisition-cost of improvement-Selling expenses-Treatment of advance money received-Exemptions-computation of Capital gains. Income from other sources: Specific income- Deduction Grossing up-Computation of income from other sources practical problems.	16 Hrs
Unit II	<b>Set Off and Carry Forward of Losses and Unabsorbed Expenses:</b> Inter Source Adjustment and Inter-Head Adjustment of Losses-Carry Forward and Set off losses of: House Property-Business Loss-Speculation Business Loss- Practical Problems.	04 Hrs
Unit III	<b>Deductions u/s 80</b> Deductions from gross Total Income, Rebate and Relief applicable to Individuals only 80C, 80CCC, 80CCD, 80CCF, 80D, 80DD, 80DDB, 80G, 80GG, 80AB and 80U.	10
Unit IV	<b>Assessment of Individuals</b> Procedure for computing Total Income – Rates of Tax Practical Problems. <b>Skill Development</b>	10 Hrs



	Use of Form No.49A(PAN) 49B. Necessary evidence to be enclosed along with PAN and Income Tax Returns forms. Preparation of Form No.16 Project work on use of these documents.	
Unit V	<b>Assessment of Partnership Firms and Partners</b> Assessment of firms -Provisions of section 184 and 40(b)-Computation of book profit-Set off and Carry Forward-Computation of Total income of firm-Computation of taxable income of partners-Practical Problems.	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**

1. M.B.Kadkol : Income Tax, Renuka, Hubli.
2. Mehrotra & Goel : Income Tax

**Reference Books:**

1. Gour & Narang : Income Tax Law and Practice, Kalyani, New Delhi.
2. Singhania V.K. : Direct Taxes-Law and Practice, Taxman Publications, New Delhi.



*[Signature]*  
Co-ordinator IQAC  
LINGARAJ COLLEGE  
BELAGAVI

*[Signature]*  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester  
Elective Group - II**

**B.COM. 6261 - INDIAN BANKING – II  
(Financing Specific Sectors)  
(Revised (15) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand the financing facilities in International Trade
2. Gain the knowledge about circulation of money and banking
3. Develop the trade and finance in India
4. Acquaint of theoretical aspects of banking and its practical approach
5. Acquaint the use of computers in Indian banking practice.

**SYLLABUS**

UNITS	TOPIC	HOURS
Unit I	<b>Financing Exports:</b> Payment terms in International Trade. Financing Facilities, EXIM Bank.	06 Hrs
Unit II	<b>Priority Sectors :(Concepts and Targets):</b> Concept of Priority sector Lending. Concept of Weaker Sections. Priority Sector Credit Targets. Common guidelines for Priority Sector Advances.	12 Hrs
Unit III	<b>Financing Agriculture:</b> Types of Agriculture Finance. Agencies Providing Agricultural credit. NABARD. Commercial Banks and Agricultural finance. Crop Insurance scheme.	12 Hrs
Unit IV	<b>Financing Small Scale Industries. Meaning of Small Scale Unit, &amp; Importance.</b> Credit needs of Small Scale Industries. Sources of finance. District Industries Centers.	08 Hrs
Unit V	<b>Financing other Priority and Neglected Sectors:</b> Reasons for neglect, Recent Trends in Banks Lending, guidelines for	12 Hrs

	Credit, Special Credit Schemes. Lending to Priority Sectors & Monitoring.	
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**


1. Maheshwari S. N : Banking Law and Practice. Kalyani Publisher, New Delhi.
- 2 Shekar K.C : Banking Theory, Law and Practice.

**Reference Books:**

1. Sundaram KPM : Money, Banking and International Trade.
2. Varshey : Banking Law and Practice. Sultan Chand and Sons, New Delhi.
3. G. B, Baligar : Banking Law and Practice. Ashok Prakashan, Hubli.
4. Lall Nigam B.M : Banking Law and Practice. Konark Publisher, New Delhi.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI

**KLE SOCIETY'S**  
**LINGARAJ COLLEGE, BELAGAVI**  
**(Autonomous)**  
**B. Com VI Semester**  
**Elective Group - II**  
**B.COM6262 - INSURANCE - II**  
**(Financing Specific Sectors)**

(Revised (15) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Face increasing risks and uncertainties of man in this Modern World
2. Learn to meet against the losses of in evitable contingencies of loss.
3. Understand the role of Insurance in the socio-economic prosperity of a country.
4. Understand how it protects the farmer against flood, fire, storm etc.,
5. Understand how insurance is a means of security against the risk of fire or perils of sea.

**SYLLABUS**

UNITS	TOPIC	HOURS
Unit I	<b>Practice of Insurance:</b> Different plans of Assurance and Annuities. Endowment Assurance, Whole Life Insurance. Term Assurance Policy.	10 Hrs
Unit II	<b>Policy conditions in Life Assurance:</b> Policy documents - Preamble, operative clause, Schedule, Attestation, and conditions.	10 Hrs
Unit III	<b>Data Processing:</b> Non-Medical Insurance: General and Special Scheme. Group Insurance. Group Selection Master Policy.	10 Hrs
Unit IV	<b>Fire Insurance:</b> Fire Policy Drafting. Standard Policy. Excluded Perils, Ex-gratia Payments warranties	10 Hrs
Unit V	<b>Motor Insurance:</b> Origin and History. Basic Principles. Types of Vehicles. Motor Vehicle. Act. Insurers duty to third party.	10 Hrs
	Tests, Seminars, Group Discussions, Case Analysis & Project and Field Total	50 Hrs

**Text Books:**

1. M. J. Mathew : Principles and Practice of Insurance.
2. G. S. Panda, Ghanshyam: Principles and Practice of Insurance.

**Reference Books:**

1. Katayal, Rakesh Inderjit Singh, Arrora S. : Insurance
2. Inderjit Singh : Text Book of Insurance
3. Verhese A.M : Book of Insurance Madhavan T.V.



  
Co-ordinator IQAC  
LINGARAJ COLLEGE  
BELAGAVI

  
PRINCIPAL  
LINGARAJ COLLEGE  
BELAGAVI



**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester  
Elective Group - III**

**BCOM6271 - STATISTICS FOR INSURANCE**

**(Revised (15) Syllabus w.e.f. 2017-18)**

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Update the students with emerging *trends and techniques* to compete in this competitive world.
2. Equip the students with techniques for *data analysis* which is the most important function of the *management*.
3. Educate students to gear up to face the challenges of *liberalization, privatization and globalization*.
4. Develops graduates with *numerical skills* needed in the field of *research* in higher education.
5. Develop consistency in *logical reasoning and ability of decision making* in students.
6. Exploit the emerging opportunities in the *insurance business* and to play a key role of *Actuaries*.

**SYLLABUS**

UNITS	TOPIC	HOURS
Unit I	<b>Insurance Business:</b> Insurance Companies as Business Organizations. Role of Insurance Business in Economy. Concept of Risk, Types of Risk, Characteristics of Insurable Risk. Role of Statistics in Insurance. Insurance Business in India. Feasibility of Insurance Business.	08 Hrs

Unit II	<b>Survival Distributions and Life Tables:</b> Time – until death r.v. its d.f. and survival function in actuarial notation. Force of Mortality. Interrelations among d.f., Survival Function, Force of Mortality and p.d.f. Construction of Life Table using random survivorship approach. Uniform distribution assumption for fractional ages. Some analytical laws of mortality.	12 Hrs
Unit III	<b>Models for Life Insurance:</b> Theory of Compound Interest, Instantaneous rate of interest, discount factor. Insurance payable at the moment of death. Present Value r.v., actuarial present value. Derivation of actuarial present value for n-year term Life Insurance, Whole Life Insurance and Endowment Insurance	10 Hrs
Unit IV	<b>Annuities:</b> Certain Annuity Due, Annuity immediate, Life Annuities, Whole Life Annuity, Present Value r.v. of the payment, its actuarial present value using current payment technique. n-year temporary life annuity, its present value and actuarial present value	12 Hrs
Unit V	<b>Benefit Premiums:</b> Concept of a loss r.v. Equivalence Principle. Derivation of fully continuous premium for a unit whole life insurance payable immediately on death of (x) and for n-year term insurance.	08 Hrs
	Tests, Seminars, Group Discussions, Case Analysis & Project and Field visits	
	Total	50 Hrs

**Text Books:**

1. Actuarial Mathematics : N.L. Bowers Jr. H. S. Gerber J.C. Hickon, D. A. Jones, Chapters 1,3,4,5,6, the Society of Actuaries 1977.
2. Lecture Notes on An Introduction to Statistics In Insurance :  
Dr. (Mrs.) S. R. Deshmukh.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI**

**(Autonomous)**

**B. Com VI Semester  
Elective Group - III**

**B.COM6272 - QUANTITATIVE TECHNIQUES FOR MANAGEMENT – II**  
(Revised (15) Syllabus w.e.f. 2017-18)

Teaching hours per week – 04

Maximum Marks: 100

Semester End Examination: 70 Marks

Internal Assessment: 30 Marks

**Course Outcome:**

At the end of this course students will be able to

1. Update the students with emerging *trends and techniques* to compete in this competitive world.
2. Educate students to gear up to face the challenges of *liberalization, privatization and globalization*.
3. Develops graduates with *numerical skills* needed in the field of *research* in higher education.
4. Develop consistency in *logical reasoning and ability of decision making* in students.
5. Prepare the students to have career as *quantitative technicians* which has remarkable weightage across the world.

**SYLLABUS**

UNITS	TOPIC	HOURS
Unit I	<b>Theory of Games:</b> Terminology. Two person zero-sum game. Solution to Games, Saddle Point, Dominance Rule, Value of Game, Mixed Strategy. Graphical Method of solving a game – (2xn) and (mx2) Games.	10 Hrs
Unit II	<b>Inventory Theory:</b> Meaning of Inventories and its need. Inventory Costs. Lead Time, Stock Replenishment, Time Horizon. EOQ Model with and without shortages (without derivations). Case of Deterministic Uniform Demand. Instantaneous Production and no lead time.	10 Hrs
Unit III	<b>Network Analysis:</b> Introduction, Network Logic, Network Construction, Activity Time Estimation, PERT and CPM. Type of Floats. Probability Aspects of Project Planning.	10 Hrs
Unit IV	<b>Decision Theory:</b> Introduction. Types of Managerial Decisions. Classification of	10 Hrs

	Decision based on complexities and number of variables. Steps in the decision making process. The role of quantitative methods. Decision making under certainty. Decision making under risk. Decision making under uncertainty. Decision trees.	
Unit V	<b>Statistical Quality Control:</b> Meaning of SQC and its uses. Chance and Assignable Variations. Process Control, Production Control and Outline for Control Charts for x, R, np and c-Charts. Six Sigma Control limit.	10 Hrs
	Tests, Seminars, Group Discussions, Case Analysis & Project and Field visits	
	Total	50 Hrs

**TEXT BOOKS :**


- 1) Quantitative Techniques for Managerial Decisions VOL – I ; L.C. Jhamb, Everest Publishing Home-Pune.
- 2) Operation Research : J. K. Sharma. Mc Millan, India.
- 3) Quantitative Techniques in Management : N.D. Vohra, Tata Mc. Grow Hill Publications 3/e, 4<sup>th</sup> reprint 2007.

**REFERENCE BOOKS :**

- 1) Operations Research : P. K. Gupta and D. H. Hira. Sultan Chand and Sons, New-Delhi.
- 2) Operations Research : B. S. Goel, Pragati Prakashan, Meerut.
- 3) Operations Research : Kanti Swaroop, P. K. Gupta and Manmohan. Sultan Chand and Sons, New-Delhi.
- 4) Operations Research : S. D. Sharma.

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI

**KLE SOCIETY'S  
LINGARAJ COLLEGE, BELAGAVI  
(Autonomous)**

B. Com VI Semester

**BCOM621: COMPUTER APPLICATION IN BUSINESS – V**

(Revised (15) Syllabus w.e.f. 2017-18)

Teaching hours per week – 04

Maximum Marks: 100

Total Teaching Contact Hours - 50

Semester End Examination: 70 Marks

Internal Assessment: 30 Marks

**Course Outcome:**

**At the end of this course students will be able to**

1. Understand the importance aspects of networking.
2. Learners will able to understand different software's used in Banking Sector
3. Provide adequate knowledge and understanding about e commerce practices to the students.
4. Analyze and demonstrate the use of web-based marketing tools.
5. Learners do possess required skill and can also be employed.

**SYLLABUS**

UNITS	TOPIC	HOURS
<b>Unit I</b>	<b>Advanced Computerized Accounting Information System</b> Structure of CAIS, Development Phases of Accounting Information System, Modules of Accounting Software, Data and Information Processing, Scope Of Computerized Accounting, Classification of information, information use in an organization, Information flow documents in an organization, Environmental, Competitive and Internal Information, Traditional Accounting Process and Computerized Accounting Process.	<b>10 Hrs</b>
<b>Unit II</b>	<b>Data Maintenance and Security in CAIS</b> CAIS Concepts, Database in CAIS , Major issues in DBMS, Data Security and integrity in Tally , Different Security levels, Encryption and Decryption Methods, Tally Vaulted Company, ODBC Connectivity, ODBC Driver, Data Migration Utility and Process, Accounting Transaction Cycles.	<b>10 Hrs</b>



<b>Unit III</b>	<b>Advanced Inventory Information</b> Accounting and Inventory Features in Tally 9.1, Accounting/Item invoices, Inventory Vouchers, Purchase Order, Receipt-Note, Rejection-Out, Sales Order, Delivery Note, Rejection –In, Journal Voucher, Stock Journal, Inventory Books, Multiple Godowns, Stock Query, Invoice Voucher Class, Point Of Sales, Bill Of Materials, Manufacturing an Item, Job Costing, Godown Transfer.	<b>10 Hrs</b>
<b>Unit IV</b>	<b>Computerized Tax Accounting and Computation</b> VAT Payable, VAT Receivable, Composite VAT, Import/Export, Unregistered Dealers, Central Sales Tax, Inter-State Sales, Tax Collected At Source, Tax Deducted At Source, Creating TDS Masters, Service Tax, Payment Of Service Tax in Tally, Enabling Excise In Tally, Fringe Benefit Tax, Objectives Of FBT, Creating Party Ledgers, Customer Ledgers.	<b>12 Hrs</b>
<b>Unit V</b>	<b>Payrolls And Statutory Reports</b> Options of Display Menu, Account Book, Purchase Register, Sales Register, Out-standings, Statistics, Physical Stock Register, Movement Analysis, VAT Reports, CST Reports, List Of Accounts, Payroll System in Tally,	<b>8 Hrs</b>

**LAB WORK**


**Practical: Tally**

**TEXT BOOKS:**


1. Asif K .K, S.V.Sanaki and C.A.Biradar, "Computer Applications in Business-IV" Revised addition
2. Asif K. K, S.V.Sanaki and C.A.Biradar, "Computer Applications in Business-V"

**REFERENCE BOOKS:**

1. Visghnu Priya Singh, "Tally 9" ,Computect Publications Limited, Fourth Edition
2. A.K.Nadhani and K.KNadhani "TALLY ERP 9", BPB Publications, Revised Edition
3. Forozen, Andrew. S. Tenenbaum, "Computer Network", Revised Edition

  
Co-ordinator IQAC  
LINGARAJ COLLEGE  
BELAGAVI



  
PRINCIPAL  
LINGARAJ COLLEGE  
BELAGAVI